

ಭಗವತ್ಕೀರ್ತನಾಮೃತಬಿಂದು

ರಚನೆ : ಸಿ. ಎನ್. ಶ್ರೀನಿವಾಸನ್

55933

ವಸಂತ ಪಬ್ಲಿಕೇಶನ್
ರಾಜಮಹಲ್ ವಿಲಾಸ್ ಎಕ್ಸ್ಟೆನ್ಷನ್
ಬೆಂಗಳೂರು - 560 080

“This book is published with the financial assistance of
Tirumala - Tirupathi Devasthanams under their scheme : Aid
to publish religious books”

ಭಗವತ್ಕೀರ್ತನಾಮೃತ ಬಿಂದು : ಗ್ರಂಥಕರ್ತರಾದ ಶ್ರೀ ಸಿ.ಎಸ್. ಶ್ರೀನಿವಾಸನ
ರವರಿಂದ ಸಂಸ್ಕೃತ ಭಾಷೆಯಲ್ಲಿ ರಚಿಸಲ್ಪಟ್ಟ ದೇವರ ಸುವ್ಯಭಾತ, ಸಂಕೀರ್ತನೆ ಮತ್ತು
ಶ್ಲೋಕಗಳನ್ನೊಳಗೊಂಡಿದೆ. ಒಟ್ಟು ರಚನೆಗಳ ಸಂಖ್ಯೆ 75. ಪ್ರಕಾಶಕರು: ವಸಂತ
ಪಬ್ಲಿಕೇಷನ್, 320, 14ನೇ ಮೈನ್ ರಸ್ತೆ, ರಾಜಮಹಲ್ ವಿಲಾಸ್ ಎಕ್ಸ್‌ಟೆನ್‌ಶನ್,
ಬೆಂಗಳೂರು-560 080. ದೂರವಾಣಿ ಸಂಖ್ಯೆ : 3343297

ಮುದ್ರಣ : ಮೊದಲನೆಯದು, ಜನವರಿ 2002

ಪ್ರತಿಗಳು : 1000

PLACED ON THE SHELF
Date.....

ಬೆಲೆ : ರೂ. 35

ಹಕ್ಕುಗಳು : ಗ್ರಂಥಕರ್ತರದು


SRI VENKATESWARA
CENTRAL LIBRARY &
RESEARCH CENTRE.
Acc. No 55933
Date...
TIRUPATI.

ಡಿ.ಟಿ.ಪಿ. ಹಾಗೂ ಮುದ್ರಣಕಾರರು :

ಗೀತಾಂಜಲಿ ಗ್ರಾಫಿಕ್ಸ್

ನಂ. 5, ಎಂ.ಎಸ್.ಆರ್. ಇಂಡಸ್ಟ್ರಿಯಲ್ ಎಸ್ಟೇಟ್
ಗೋಕುಲ, ಬೆಂಗಳೂರು-560 004

ದೂರವಾಣಿ : 3604087



ನಿವೇದನ

ಸಕಲ ಸದ್ಗುಣ ಸಂಪನ್ನನೂ, ದೋಷವೆಂಬ ವ್ರಸಕ್ತಿಯೇ ಇಲ್ಲದವನೂ, ಶರಣಾಗತ ರಕ್ಷಣೆಗೆಂದು ದೀಕ್ಷೆವಹಿಸಿ ನಿಂತಿರುವವನೂ, ತನ್ನ ಅಂತರಂಗ ಭಕ್ತರಿಗೆ ತನ್ನನ್ನೇ ಕೊಟ್ಟುಕೊಳ್ಳುವ ಉದಾರಿಯೂ, ಅಪಾರ ಮಹಿಮನೂ, ಕರುಣಾಶೀಲನೂ, ಸರ್ವಾಭರಣ ಭೂಷಿತನೂ, ಕಲಿಯುಗ ವೈಕುಂಠವೆಂದೆನಿಸಿದ ಶೇಷಾಚಲದಲ್ಲಿ ವಿರಾಜಿಸುತ್ತಿರುವವನೂ, ನಮ್ಮ ಕುಲದೇವನೂ ಆದ ಭೂರಮಾಪತಿ ಶ್ರೀ ವೆಂಕಟೇಶನಿಗೆ ವಿವಿಧ ರಾಗರತ್ನಮಣಿಗಳಿಂದ ಕೂಡಿಸಿದ ಭಗವತ್ಕೀರ್ತನೆಯೆಂಬ ಈ ಒಾಲಿಕೆಯು ನಿವೇದಿಸಲ್ಪಟ್ಟಿದೆ.

ನಾಡಬ್ರಹ್ಮಕಲಾರತ್ನ, ಗಾನಕಲಾತಿಲಕ, ಗಾಯಕಲಾನಿಧಿ,
 ಕರ್ಣಾಟಕ ಕಲಾಪ್ರೀತಿ, ಕಂಚೇಕಾಮಕೋಟಪೀಠ
 ಆಸ್ಥಾನ ವಿದ್ವಾನ್ ಡಾ|| ಕೆ. ವಾಗೀಶ್, ಬಿ.ಎಸ್.ಸಿ.,
 ಎಮ್. ಮ್ಯೂಸಿಕ್, ಡಿ.ಪಿ.ಆರ್., ಪಿ.ಎಚ್.ಡಿ.
 ಉಪನಿರ್ದೇಶಕರು (ಕರ್ಣಾಟಕ ಸಂಗೀತ)
 ಆಕಾಶವಾಣಿ ಮಹಾನಿರ್ದೇಶಾಲಯ, ನವದೆಹಲಿ

ಶುಭಾಶಯ

ಸಂಪ್ರದಾಯಬದ್ಧ ಕರ್ಣಾಟಕ ಶಾಸ್ತ್ರೀಯ ಸಂಗೀತವು ಅತ್ಯಂತ ಪುರಾತನವಾದ ಕಲಾ ಪ್ರಕಾರ. ಕಾಲಾನುಸಾರವಾಗಿ ಕೆಲವು ಬದಲಾವಣೆಗಳು ತೋರಿ ಬಂದರೂ, ಅದರ ಸ್ಥಾನ ಮತ್ತು ಘನತೆಗೆ ಯಾವ ಕುಂದುಗಳೂ ಉಂಟಾಗಿಲ್ಲ. ಭಗವಂತನ ನಾಮಗಳನ್ನೊಳಗೊಂಡ ಮತ್ತು ಅವನ ಮಹಿಮೆ, ಲೀಲಾವಿನೋದಗಳನ್ನು ನಿರೂಪಿಸುವ ಅಸಂಖ್ಯಾತ ಕೀರ್ತನೆಗಳನ್ನು ಅನೇಕ ಭಕ್ತಾಗ್ರೇಸರುಗಳೂ, ವಾಗ್ಗೇಯಕಾರರೂ ಮತ್ತು ಕವಿವರೇಣ್ಯರೂ ರಚಿಸಿ ತಮ್ಮ ಆತ್ಮೋದ್ಧಾರದೊಂದಿಗೆ ಜನಾಂಗದಲ್ಲಿ ಭಕ್ತಿಭಾವನೆಗಳು ಮೂಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೂ ಇಂದಿನ ಯಾಂತ್ರಿಕ ಜೀವನದಲ್ಲಿ ಜನಸಾಮಾನ್ಯಕ್ಕೆ ಇಂಥಹ ವಿಷಯಗಳಲ್ಲಿ ಅಭಿರುಚಿ ಹುಟ್ಟುವುದೇನೋ ವಿರಳವಾಗುತ್ತಿದೆ. ಇಂದು ಸಂಗೀತ ಕಲೆಯೂ ಕೂಡ ಬಹುಮಟ್ಟಿಗೆ ಒಂದು ವಿಕ್ರಮ ವಸ್ತುವಿನಂತಾಗಿದೆಯೆಂದರೆ ಉತ್ಸೇಹಿಯಾಗಲಾರದು.

ಇಂದಿನ ಮುದ್ರಣ ಮತ್ತು ಪ್ರಚಾರ ಸೌಲಭ್ಯಗಳಿದ್ದರೂ, ಕಾಲದಲ್ಲಿ ವಿವಿಧ ಭಾಷೆಗಳಲ್ಲಿ, ವಿವಿಧ ರಾಗಗಳಲ್ಲಿ, ವಿವಿಧ ಶೈಲಿಗಳಲ್ಲಿ ರಚಿಸಿದ ಅನೇಕ ಸಂಗೀತ ಕೃತಿರಚನೆಗಳು ಕಾಲಗತಿಯಿಂದ ಕಳೆದುಹೋಗಿದ್ದರೂ, ಇಂದಿಗೂ ಹೆಚ್ಚಿನ ಸಂಖ್ಯೆಯಲ್ಲಿ ಉಳಿದುಕೊಂಡಿವೆ. ಈ ಅಪಾರ ಕೀರ್ತನ ಸಾಗರದಲ್ಲಿ ಒಂದೆರಡು ಕೃತಿಗಳನ್ನಾದರೂ ಹಾಡಿ, ಕೇಳಿ ಆನಂದಿಸುವ ಭಾಗ್ಯವೂ ಕೂಡ ನಾದರೂಪ ಭಗವಂತನ ಅನುಗ್ರಹದಿಂದ ಮತ್ತು ಪೂರ್ವಾರ್ಜಿತ ಪುಣ್ಯವಿಶೇಷದಿಂದ ಬರಬೇಕು.

ಗ್ರಂಥಕರ್ತರಾದ ಶ್ರೀ ಶ್ರೀನಿವಾಸನರವರನ್ನು ನಾನು ಬಹಳ ದಿನಗಳಿಂದ ಬಲ್ಲೆ. ಸಂಗೀತದಲ್ಲಿ ಅವರ ಅಭಿರುಚಿ ಆಸಕ್ತಿಯೊಂದಿಗೆ ಭಗವದುಪಾಸನೆಯ ಫಲವಾಗಿ ಮೂಡಿಬಂದಿರುವ ಈ ಕೃತಿಗುಚ್ಛವನ್ನು "ಬರೆದವನು ನಾನಾದರೂ ಬರೆಸಿದವ ಭಗವಂತ" ಎಂದು ಸ್ವಾತಂತ್ರಿಕ ಭಾವದಿಂದ ಭಗವದರ್ಪಣ ಮಾಡಿರುವ ಅವರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸರಳ ಹಾಗೂ ಅರ್ಥಗರ್ಭಿತ ಸಾಹಿತ್ಯದೊಡನೆ ಪದಲಾಲಿತ್ಯವೂ ಸೇರಿ ಈ ಕೃತಿಗಳಿಗೆ ಹೆಚ್ಚಿನ ಮೆರುಗುಕೊಟ್ಟಿದೆ.

ಈ ಕೃತಿ ಕುಸುಮಗಳು ಪಂಡಿತ ಪಾಮರರ ಮೆಚ್ಚುಗೆ ಪಡೆದು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬರಲೆಂದು ಮತ್ತು ಈ ದಿಶೆಯಲ್ಲಿ ಶ್ರೀ ಶ್ರೀನಿವಾಸನರವರ ಪ್ರಯತ್ನ ಸಫಲವಾಗಲೆಂದು ಆಶಿಸುತ್ತೇನೆ.



ನವದೆಹಲಿ
 ಅಕ್ಟೋಬರ್ 26, 2001

ಡಾ|| ಕೆ. ವಾಗೀಶ್

ಮೊದಲ ಮಾತು

ಮಾನವನ ಜೀವನದಲ್ಲಿ ಅನೇಕ ಆಶ್ಚರ್ಯಕರವಾದ ಘಟನೆಗಳು ನಡೆದು ಹೋಗುವುದುಂಟು. ಶಾಂತ ಚಿತ್ತದಿಂದ ಸಾಪಧಾನವಾಗಿ ಪರಾಮರ್ಶಿಸಿದಾಗ ದೈವದ ಕೃಪೆ ಎಂತಹುದು ಮತ್ತು ಎಷ್ಟೆಂಬುದು ಗಣನೆಗೆ ಬರುತ್ತದೆ. ಕ್ರಿ.ಶ. 1953ರಲ್ಲಿ (ಆಗ ನನ್ನ ವಯಸ್ಸು 29) ಅನಾರೋಗ್ಯ ನಿವಾರಣೆಯಾಗಲೆಂಬ ಬೇಡಿಕೆಯೊಂದಿಗೆ ನನ್ನ ಕುಲದೇವರಾದ ತಿರುಪತಿ ವೆಂಕಟರಮಣಸ್ವಾಮಿಯನ್ನು ಸಂದರ್ಶಿಸಲು ಹೋಗಿದ್ದಾಗ, ಉಷ್ಣಕಾಲದಲ್ಲಿ ವೆಂಕಟೇಶ ಸುಪ್ರಭಾತ ಪ್ರಥಮಬಾರಿ ಕೇಳುವ ಪ್ರಸಂಗ ಒದಗಿಬಂತು. ದೇವರಲ್ಲಿ ಅಷ್ಟಾಗಿ ನಂಬಿಕೆಯೇ ಇಲ್ಲದಿದ್ದ ನನ್ನ ಮನಸ್ಸಿನಲ್ಲಿ ಒಂದು ವಿಧವಾದ ಪ್ರಸನ್ನತೆಯು ಮೂಡಿ ಆನಂದ ಭಾಷ್ಪಗಳು ತುಳುಕಿದವು. ದೇವಾಲಯದ ಹೊರಗೆ ಬಂದು ಕುಳಿತಾಗ, ಪುಸ್ತಕ ಮಾರುವವನೊಬ್ಬನು ವೆಂಕಟೇಶ ಸುಪ್ರಭಾತ ಮತ್ತು ಸಹಸ್ರ ದಿವ್ಯನಾಮಗಳನ್ನೊಳಗೊಂಡ ಪುಸ್ತಕವೊಂದನ್ನು ನನ್ನ ಕೈಯಲ್ಲಿಟ್ಟನು. ಊರಿಗೆ ಹಿಂತಿರುಗಿದಾಗ ಎಲ್ಲಿಂದಲೋ ಪಂಡಿತ ದೇವಶಿಖಾಮಣಿ ಅಳಸಿಂಗರಾಚಾರ್ಯರು ಗದ್ಯರೂಪದಲ್ಲಿ ಕನ್ನಡಕ್ಕೆ ಭಾಷಾಂತರಿಸಿದ ಸಂಪೂರ್ಣ ಶ್ರೀಮದ್ಭಗವತ ಮತ್ತು ರಾಮಾಯಣ ಗ್ರಂಥಗಳು ನಾನು ಬಯಸದೆಯೇ ಬಂದು ಕೈಸೇರಿದವು. ಸಾಧಾರಣವಾಗಿ ಒಂದು ಪುಸ್ತಕವನ್ನು ಓದಿ ಮುಗಿಸಿದಾಗ ಪುನಃ ಮತ್ತೊಂದು ಬಾರಿ ಓದುವ ಅಭಿರುಚಿ ಕಡಿಮೆಯಾಗುವುದು ಸಹಜ. ಆದರೆ ಭಗವಂತನ ಅಸಾಧಾರಣ ಗುಣಗಳನ್ನೂ ಮತ್ತು ಲೀಲಾರ್ಥವಾಗಿ ಕೈಕೊಂಡ ಅದ್ಭುತ ಅವತಾರಗಳನ್ನೂ ನಿರೂಪಿಸುವ ಈ ಪುರಾಣರತ್ನಗಳನ್ನು ನಿರ್ಮಲ ಮನಸ್ಸಿನಿಂದ ಶ್ರದ್ಧಾಪೂರ್ವಕವಾಗಿ ಓದಿದರೆ, ಪುನಃ ಪುನಃ ಓದಬೇಕೆಂಬ ಅಭಿಲಾಷೆ ಹೆಚ್ಚುತ್ತಾ ಹೋಗುತ್ತದೆ. ಗುರೂಪದೇಶವಿಲ್ಲದೆಯೇ ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ತಮನ ಮಾಡಿ ಜ್ಞಾನ ಭಕ್ತಿ ವೈರಾಗ್ಯಗಳೆಡೆಗೆ ಕರೆದೊಯ್ಯುತ್ತದೆ. ಮನಸ್ಸಿನಲ್ಲಿ ಒಂದು ವಿಧವಾದ ಪ್ರಸನ್ನತೆಯು ಮೂಡಿ ಭಗವನ್ನಾಮವನ್ನು ಕೇಳಿದಾಗಲೂ, ಹೇಳಿದಾಗಲೂ, ಭಗವಂತನ ಲೀಲೆಗಳು ತರಂಗ ತರಂಗವಾಗಿ ಹರಿದು ಆನಂದಾಶ್ರುಗಳು ತುಳುಕುತ್ತವೆ. ಅಜ್ಞಾನದಿಂದ ಕೇಳಿದ ಒಂದಿಷ್ಟು ಕಾಳನ್ನು ಕೊಟ್ಟಿದ್ದಲ್ಲದೇ ಕರುಣಾಕರನಾದ ವೆಂಕಟಾಚಲಪತಿಯು, ಭಕ್ತಭಾವವೆಂಬ ಭವ್ಯರತ್ನವನ್ನೇ ದಯಪಾಲಿಸಿದನೆಂದೆನಿಸುತ್ತದೆ, ನನ್ನ ಮನಸ್ಸಿಗೆ ಈಗ.

ಶ್ರೀಮದ್ಭಾಗವತದಲ್ಲಿ ಭಗವಂತನ ವಾಣಿ ಹೀಗೆ ನುಡಿಯುತ್ತದೆ.

“ನನ್ನ ಭಕ್ತರು ಗೃಹಸ್ಥಾಶ್ರಮದಲ್ಲಿದ್ದರೂ, ಫಲಾಪೇಕ್ಷೆಯಿಲ್ಲದೆ ಕರ್ಮಗಳನ್ನು ನಡೆಸುತ್ತಿದ್ದರೆ, ಆಗಾಗ ನನ್ನ ಕಥಾಶ್ರವಣದಿಂದ ಕಾಲವನ್ನು ಕಳೆಯುತ್ತಾ ಬಂದರೆ, ಆ ಗೃಹಸ್ಥಾಶ್ರಮವು ಅವರ ಭಕ್ತಿಗೆ ಪ್ರತಿಬಂಧಕವಾಗಲಾರದು. ನಾನು ಎಲ್ಲರ ಹೃದಯವನ್ನೂ ತಿಳಿಯಬಲ್ಲವನು. ನನ್ನ ಕಥಾಶ್ರವಣದಲ್ಲಿ ಶ್ರದ್ಧೆಯುಳ್ಳವರ ಮನಸ್ಸಿನಲ್ಲಿ ನಾನು ಕ್ಷಣಕ್ಷಣಕ್ಕೂ ಹೊಸ ಹೊಸದಾಗಿ ತೋರುತ್ತಿರುವೆನು, ಅವರಿಗೆ ಯಾವಾಗಲೂ ನಾನು ಪ್ರತ್ಯಕ್ಷನಾಗಿರುವೆನು”

ಇಂಥಹ ಭಕ್ತರು ಸನ್ಯಾಸಾಶ್ರಮ ಸ್ವೀಕರಿಸಿ ಕಾಷಾಯದಂಡ ಧರಿಸಬೇಕಾಗಿಲ್ಲ. ದಾನ ಧರ್ಮಗಳನ್ನು ನಡೆಸಿ ಕೃತಾರ್ಥರಾದರೆಂದೇನೆಸಬೇಕಾಗಿಲ್ಲ. ಯಾಗಯಜ್ಞಾದಿಗಳನ್ನಾಗಲೀ ಇನ್ನಿತರ ವ್ರತಗಳನ್ನಾಗಲೀ ಆಚರಿಸಬೇಕಾಗಿಲ್ಲ. ಕಾಯವನ್ನು ದಂಡಿಸಿ, ಮನಸ್ಸನ್ನು ನಿಗ್ರಹಿಸಿ ಯೋಗಿಯಾಗಬೇಕಾದ ಅವಶ್ಯಕತೆಯೂ ಇಲ್ಲ. ವೇದವೇದಾಂತಶಾಸ್ತ್ರಗಳ ಪ್ರವೀಣ ತೆಗೆಂದು ಶ್ರಮಿಸಬೇಕಾಗಿಲ್ಲ. ತೀರ್ಥಯಾತ್ರೆಗಳ ಮಾಡಿ ಬಳಲಿ ಬೆಂಡಾಗ ಬೇಕಾಗಿಲ್ಲ. ಗುರುಪದೇಶಕ್ಕೆಂದು ತವಕಿಸಬೇಕಾಗಿಲ್ಲ ಭಗವಂತನ ಪೂರ್ಣಾನುಗ್ರಹಕ್ಕೆ ಪಾತ್ರರಾದ ಅವರು ಗಳಿಸಬೇಕಾದ ಪುಣ್ಯವಾಗಲೀ ಅಥವಾ ಪುರುಷಾರ್ಥವಾಗಲೀ ಮತ್ತೇನಿದೆ !

“ಕೃತಯುಗದಲ್ಲಿ ಧ್ಯಾನಯೋಗದಿಂದಲೂ, ತ್ರೇತಾಯುಗದಲ್ಲಿ ಯಾಗ ಮೂಲಕವಾದ ಆರಾಧನದಿಂದಲೂ, ದ್ವಾಪರಯುಗದಲ್ಲಿ ಭಗವಂತನ ಪೂಜಾ ಕ್ರಮಗಳಿಂದಲೂ ಲಭಿಸತಕ್ಕ ಫಲಗಳೆಲ್ಲವೂ ಈ ಕಲಿಯುಗದಲ್ಲಿ ಹರಿನಾಮ ಸಂಕೀರ್ತನ ಮಾತ್ರದಿಂದಲೇ ಅತೀ ಸುಲಭವಾಗಿ ಕೈಗೊಡುವುದು” ಎಂಬ ಶ್ರೀಮದ್ಭಾಗವತದ ಹೇಳಿಕೆ ನನ್ನ ಮನಸ್ಸಿನ ಮೇಲೆ ಬೃಹತ್ ಪರಿಣಾಮವನ್ನುಂಟುಮಾಡಿತು. ಭಗವಂತನ ಸುಪ್ರಭಾತ, ನಾಮಜಪ, ಭಗವತ್ಸಂಕೀರ್ತನೆ ಮತ್ತು ಹರಿಕಥಾಶ್ರವಣಗಳಿಂದ ಕೂಡಿದ ಭಕ್ತಿಯೋಗದ ಮಹಾದ್ಭುತ ಮಹಿಮೆಯನ್ನರಿತು, ಮುನ್ನಡೆದು, ಸವಿದು, ಆನಂದಿಸುವ ಭಾಗ್ಯವು ಭಗವತ್ಕೃಪೆಯಿಂದ ಒದಗಿಬಂದಿತು. ಈ ಬಗೆಯ ಭಗವದುವಾಸನೆಯಿಂದ ಭಾವಪೂರಿತವಾಗಿ ಮೂಡಿಬಂದ ರಚನೆಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಿ ರಸಿಕಜನರ ಮುಂದಿಟ್ಟಿರುತ್ತೇನೆ. ಬರೆದವನು ನಾನಾದರೂ ಬರೆಸಿದವನು ಆ ಭಗವಂತನೇ ! ಕೃತಿಗಳಲ್ಲಿ ಏನಾದರೂ ಉತ್ಕೃಷ್ಟತೆ ಕಂಡುಬಂದರೆ ಅದು ಭಗವಂತನಿಗೇ ಸೇರಬೇಕಾಗಿದೆ. ಲೋಪ ದೋಷಗಳೇನಿದ್ದರೂ ನನ್ನ ಮಂದಬುದ್ಧಿಯ ಕಾರಣದಿಂದಾಗಿರಬೇಕು.

ಅಭಿವಂದನೆ

1. ಈ ಪುಸ್ತಕ ಪ್ರಕಟಣೆಗೆ ಆರ್ಥಿಕ ನೆರವನ್ನು ನೀಡಿದವರು ತಿರುಮಲ-ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯವರು.
2. ಕೇಳಿದೊಡನೆ ಸಂತೋಷದಿಂದ ಈ ಪುಸ್ತಕಕ್ಕೊಂದು ಶುಭಾಶಯವನ್ನು ಬರೆದು ಕೊಟ್ಟಿರುವರಲ್ಲದೆ ಕೃತಿಗಳಿಗೆ ತಾಳಗಳನ್ನು ಸೂಚಿಸಿದವರು ಡೆಲ್ಲಿಯ ಆಕಾಶವಾಣಿ ಮಹಾನಿರ್ದೇಶಾಲಯದಲ್ಲಿ ಕರ್ನಾಟಕ ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ|| ಕೆ. ವಾಗೀಶ್‌ರವರು.
3. ಕೃತಿಗಳ ಸಾಹಿತ್ಯವನ್ನು ಪರಿಷ್ಕರಿಸಿ ಸರಿಮಾಡಿಕೊಟ್ಟವರು ಮಲ್ಲೇಶ್ವರಂ ಎಂ.ಈ.ಎಸ್. ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾದ ಡಾ|| ಜೆ. ಶ್ರೀನಿವಾಸಮೂರ್ತಿಯವರು.
4. 25 ವರ್ಷಗಳ ಹಿಂದೆ ತಮ್ಮಲ್ಲಿದ್ದ ಸಂಗೀತಸಾಹಿತ್ಯ ಪುಸ್ತಕಗಳನ್ನು ಒದಗಿಸಿ, ಹಾಡಿತೋರಿಸಿ ರಾಗಸುಧಾರಸಾನುಭವವನ್ನು ಮಾಡಿಸಿಕೊಟ್ಟವರು ನನ್ನ ಆಪ್ತ ಮಿತ್ರರೂ, ಸಹದ್ಯೋಗಿಗಳೂ ಆಗಿದ್ದ ನಿವೃತ್ತ ಚೀಫ್ ಇಂಜಿನಿಯರ್ ಶ್ರೀಮಾನ್ ವಿ. ಶ್ರೀನಿವಾಸನ್‌ರವರು.
5. ಸಹಜವಾಗಿಯೇ ಮುತ್ತಿನ ಮಣಿಗಳಂತಿರುವ ಕನ್ನಡ ಅಕ್ಷರಗಳನ್ನು ಪೋಣಿಸಿ ಸುಂದರವಾದ ಮತ್ತು ಆಕರ್ಷಣೀಯವಾದ ಮಾಲೆಯಂತೆ ಈ ಪುಸ್ತಕವನ್ನು ಸೊಗಸಾಗಿ ಮುದ್ರಣ ಮಾಡಿಕೊಟ್ಟವರು ಗೀತಾಂಜಲಿ ಗ್ರಾಫಿಕ್ಸ್ ಮಾಲೀಕರಾದ ಶ್ರೀ ನಾಗಸುಂದರ್‌ರವರು ಮತ್ತು ಅಲ್ಲಿನ ಸಿಬ್ಬಂದಿಗಳು.
6. ಅರ್ಥಶತಮಾನಕ್ಕಿಂತಲೂ ಹೆಚ್ಚಾಗಿ ಮನೋನುಕೂಲಿಯಾಗಿ ಅನುವರ್ತಿಸುತ್ತಿರುವವರು ನನ್ನ ಸಹಧರ್ಮಿಣೀ ಶ್ರೀಮತಿ ವಸಂತಾರವರು.
7. ಬಾಲ್ಯದಲ್ಲಿ ಲಭ್ಯವಿಲ್ಲದೇ ಹೋದ ಮಾತಾಪಿತೃ ವಾತ್ಸಲ್ಯವನ್ನು ಒದಗಿಸಿ, ಬಾಳಿನಲ್ಲಿ ಬೆಳಕನ್ನು ತೋರಿಸಿಕೊಟ್ಟವರು ನನ್ನ ಅತ್ತೆ ಮಾವಂದಿರಾದ ಶ್ರೀಮತಿ ಸರೋಜ ಮತ್ತು ಸ್ವರ್ಗೀಯ ಪ್ರೊಫೆಸರ್ ಡಾ|| ಎಂ.ಎಚ್. ಗೋಪಾಲ್‌ರವರು.

ಇವರಿಗೆಲ್ಲಾ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ವಿಶೇಷ ಧನ್ಯವಾದಗಳು. ಇವರೆಲ್ಲರ ಮೂಲಕ ಸೂಕ್ತಸಲಹೆ, ಸಹಕಾರ, ಸೌಹಾರ್ದ ಮತ್ತು ಸಹಾನುಭೂತಿ ಇವುಗಳನ್ನು ದೊರಕಿಸಿಕೊಟ್ಟ ವಿಶ್ವಲೀಲಾನಾಟಕಸೂತ್ರಧಾರಿ ಆ ತಿರುಮಲಾಧಿಪ ವೆಂಕಟೇಶ್ವರನಿಗೂ ಸಹಸ್ರಾಭಿವಂದನೆಗಳು.

ವಿಷಯಾನುಕ್ರಮಣಿಕೆ

ಭಾಗ : 1

(ಸುಪ್ರಭಾತ ಮತ್ತು ಇತರ ಪ್ರಾರ್ಥನಾ ಶ್ಲೋಕಗಳು)

ಕೀರ್ತನ ವಿವರ	ಕೀರ್ತನ ಸಂಖ್ಯೆ
ನಾರಾಯಣ ಸುಪ್ರಭಾತಂ	1.1
ಶ್ರೀರಾಮ ಸುಪ್ರಭಾತಂ	1.2
ಶ್ರೀಕೃಷ್ಣ ಸುಪ್ರಭಾತಂ	1.3
ಶ್ರೀ ಶಾರದಾ ಸುಪ್ರಭಾತಂ	1.4
ಶ್ರೀ ಮಹಾಲಕ್ಷ್ಮೀ ಸುಪ್ರಭಾತಂ	1.5
ಪಾರ್ವತೀ ಪರಮೇಶ್ವರೀ ಸುಪ್ರಭಾತಂ	1.6
ನಾರಾಯಣ ಮಂಗಳಾಶಾಸನಂ	1.7
ದಶಾವತಾರ ನಾರಾಯಣಾಭಿವಂದನಂ	1.8
ರಾಮಾಭಿವಂದನಂ	1.9
ಶ್ರೀ ಮಹಾಲಕ್ಷ್ಮೀ ಪ್ರಾರ್ಥನಾ	1.10
ಪಾರ್ವತೀ ಪರಮೇಶ್ವರೀ ಅಭಿವಂದನಂ	1.11
ಶ್ರೀಮನ್ನಾಹಾವಿಷ್ಣು ವಂದನಂ	1.12
ಶ್ರೀ ಕೃಷ್ಣಾಭಿವಂದನಂ	1.13

ಭಾಗ : 2

(ಸಂಗೀತ ಕೀರ್ತನೆಗಳು)

ಸರಸ್ವತೀ, ಭಗವತೀ, ಸರಸಿಜಾಸನ ಪ್ರಿಯಸತೀ	2.1
ಕ್ಷೀರಸಾಗರ ತನಯೇ ಸಚ್ಚಿದಾನಂದಮಯೇ	2.2
ಭಜಮಾನಸ ಸತತಂ ನಾರಾಯಣ ದಿವ್ಯನಾಮಂ	2.3
ಶ್ರೀಮನ್ನಾರಾಯಣ ಶ್ರೀ ಲಕ್ಷ್ಮೀರಮಣ	2.4
ಪ್ರಣಮಾಮ್ಯಹಂ ಶ್ರೀಮನ್ನಾರಾಯಣಂ	2.5
ವರಮಹಾಲಕ್ಷ್ಮೀರಮಣ ನಾರಾಯಣ	2.6
ಮಧುರಂ ಆತಿಮಧುರಂ ನಾರಾಯಣ ದಿವ್ಯನಾಮಂ	2.7

ರಮಾರಮಣ ನಾರಾಯಣ ತವ ದಿವ್ಯನಾಮ	2.8
ಇಂದಿರಾರಮಣ ನಾರಾಯಣ	2.9
ಪರಿಪಾಲಯ ಮಾಂ ಕರುಣಾರಸಭರ ನಯನ	2.10
ಮಂದರಧರ ಮಾಧವ ನಾರಾಯಣ	2.11
ಶಂಖಚಕ್ರಗದಾಪದ್ಮಪೀತಾಂಬರಧಾರಿ	2.12
ಪರಮಪುರುಷ ಪರವಾಸುದೇವ ನಾರಾಯಣ	2.13
ವರನಾರಾಯಣ ಕರುಣಯಾವಲೋಕಯ	2.14
ಸಂತತಂ ಸ್ಮರಾಮಿ ಶ್ರೀಸತ್ಯನಾರಾಯಣಂ	2.15
ಮಾಮವ ಸದಾ ನಾರಾಯಣ	2.16
ನಾರಾಯಣಾಯ ನಮೋ ಮಾಧವಾಯ ನಮೋ	2.17
ಧ್ಯಾನಸಮಾಧಿಗೋಚರ ನಾರಾಯಣ	2.18
ಶ್ರೀಮಹಾವಿಷ್ಣುಂ ಮನಸಾ ಸ್ಮರಾಮಿ ನಿರಂತರಂ	2.19
ಚಿಂತಯಾಮಿ ಸಂತತಂ ದೇವಾದಿದೇವ ನಾರಾಯಣಂ	2.20
ಸಚ್ಚಿದಾನಂದ ಗೋವಿಂದ ಮುಕುಂದ	2.21
ಭಜಮನಿಶಂ ಮಾಧವ ನಾರಾಯಣಂ	2.22
ವಸ ಮಮ ಹೃದಯೇ ಸದಾ ಶ್ರೀರಮಾಲೋಲುಪ	2.23
ಕಮಲನಯನ ಕರುಣಾಕರ ನಾರಾಯಣ	2.24
ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ	2.25
ಪಾದಮಾಶ್ರಯಾಮ್ಯಹಂ ಪಾಲಯ ಸದಾ	2.26
ಭವತರಣ ವರನಾರಾಯಣ	2.27
ಕಾಳಮೇಘಾಶ್ಯಾಮಳ ಕೋಮಲಾಂಗ ಶುಭಾಂಗ	2.28
ಅಕ್ಷಯಫಲವ್ರದಾತ ಶ್ರೀಮನ್ನಾರಾಯಣ	2.29
ವರಮುನಿವಂದಿತ ಯದುಕೈಲಾಧೀಶ ಆದಿನಾರಾಯಣ	2.30
ಶ್ರೀರಮಾಮನೋಹರ ಭೂರಿ ಕರುಣಾಕರ	2.31
ಭಜಭಜಾಹರ್ನಿಶಂ ಶ್ರೀಮನ್ನಾರಾಯಣಂ	2.32
ಭಾವಯಾಮ್ಯಹಂ ಪರಿಪಾಲಯ ಮಾಂ ನಾರಾಯಣ	2.33
ನಂದಗೋಕುಲಬಾಲ ಬೃಂದಾವನ ಲೀಲ	2.34
ಶ್ರೀ ವಿದ್ಯಾರಾಜಗೋಪಾಲಂ ಭಜೇಹಂ ಸತತಂ	2.35
ದಕ್ಷಿಣ ದ್ವಾರಕಾಧೀಶ ಶ್ರೀ ವಿದ್ಯಾರಾಜಗೋಪಾಲ	2.36

ಮಹಾಲಕ್ಷ್ಮೀ ವರದವಲ್ಲಭೇ	2.37
ಕಮಲಾಲಯೇ ಕಮಲನಾಭಜಾಯೇ	2.38
ಸಾರಸಾಕ್ಷಿ ಸಕಲಲೋಕಸಾಕ್ಷಿ	2.39
ಗರುಡಧ್ವಜ ಭಾಮಿನೀ ಪಾಹಿಮಾಂ	2.40
ಮಾಮವ ಸದಾ ಶ್ರೀಮಹಾಲಕ್ಷ್ಮೀ	2.41
ಕ್ಷೀರಸಾಗರ ನಂದಿನೀ ಮಾಮವತು	2.42
ಆರುಣಾಂಬುಜನಿಲಯೇ ಅಂಬುಧಿತನಯೇ	2.43
ಪರಿಪಾಲಯಮಾಂ ವನಜಾಯತನೇತ್ರೀ	2.44
ನೀಲಾಯತಾಕ್ಷೀ ಸಕಲಲೋಕಸಾಕ್ಷೀ	2.45
ದೇವೀ ಮಹಾಲಕ್ಷ್ಮೀ ಪಾಲಯಾಶುಮಾಂ	2.46
ಅಮರೇಶನುತೇ ಅಷ್ಟೈಶ್ವರ್ಯ ಪ್ರದಾತೇ	2.47
ಮಾಧವ ಮನೋನೃತೇ ಮಂಗಳರೂಪಿಣೀ	2.48
ಪರಿಪಾಲಯ ಮಾಂ ಶ್ರೀ ಮಹಾಲಕ್ಷ್ಮೀ	2.49
ಮಹಾಲಕ್ಷ್ಮೀ ಕಮಲವಾಸಿನೀ	2.50
ಸ್ಥಿತಮುಖಿಕಮಲೇ ಆಶ್ರಿತವತ್ಸಲೇ	2.51
ಕಲಯೇ ಮಮಹೃದಯೇ ತ್ವಾಂ	2.52
ಪ್ರಣಮಾಮ್ಯಹಂ ಶ್ರೀಮಹಾಲಕ್ಷ್ಮೀ	2.53
ಜಲಜನಾಭ ಪ್ರೇಮಲತೇ ನಮೋಸ್ತುತೇ	2.54
ವರಮಹಾಲಕ್ಷ್ಮೀ ರಕ್ಷಮಾಂ	2.55

ಭಾಗ : 3

(ಭಜನೋಪಯುಕ್ತ ರಚನೆಗಳು)

ರಾಮಕೃಷ್ಣ ಗೋವಿಂದ ನಾರಾಯಣ	3.1
ನಾರಾಯಣ ಪ್ರಭೋ ಪಾಲಯ ಮಾಂ	3.2
ನಮೋ ನಾರಾಯಣಾಯ ನಮೋ ವಾಸುದೇವಾಯ	3.3
ನಮೋ ನಾರಾಯಣ ನಮೋ ನಾರಾಯಣ	3.4
ದೇವಾದಿದೇವ ನಾರಾಯಣ ಲಕ್ಷ್ಮೀರಮಣ	3.5
ಭಜಾಮ್ಯಹಂ ಸಂತತಂ ತ್ವಾಮೇವ	3.6
ಸಕಲ ಜಗದಾನಂದಕಾರಕ ನಿರವಧಿಕ ಸುಖದಾಯಕ	3.7

ಭಾಗ : 1

ಸುಪ್ರಭಾತ ಮತ್ತು ಇತರ ಪ್ರಾರ್ಥನಾ
ಶ್ಲೋಕಗಳು

ದಾಸಜನ ಪರಿಪಾಲಕ, ಸುಜನ ಮನೋರಥದಾಯಕ, ವಿಶ್ವನಿಯಾಮಕ,
ಶೇಷಾಚಲನಾಯಕ ವೆಂಕಟೇಶ, ತವ ಸುಪ್ರಭಾತಂ |

ಭೂಸುರಾದಿಪೂಜಿತ, ಮುನಿಜನಭಾವಿತ, ಸುರಸನ್ನತ, ಕಾವೇರಿತಟಸ್ಥಿತ
ಪರಿಮಳ ಕಸ್ತೂರಿ ರಂಗನಾಥ, ತವ ಸುಪ್ರಭಾತಂ |

ವಾಸವಾದ್ಯಮರ ವಂದಿತ, ವಾರಿಜಾಸನಾದಿ ವಿನುತ, ವಿನತಾಸುತ ಸೇವಿತ,
ಕಂಚೀಪುರ ನಿವಸಿತ ವರದರಾಜ, ತವ ಸುಪ್ರಭಾತಂ |

ಭಾಸಮಾನ ಮಣಿಮಕುಟಧರ, ಶಂಖಚಕ್ರಗದಾಪದ್ಮಕರ, ಪ್ರೇಮಭರ,
ಯದುಶೈಲ ವರನಾರಾಯಣ, ತವ ಸುಪ್ರಭಾತಂ

||೧||

ದೀನಾರ್ತಿಹರ, ಹಿತಕರ, ಅಭಯಂಕರ, ಸುಂದರ,

ಪಂಡರಾಪುರ ಪಾಂಡುರಂಗ, ತವ ಸುಪ್ರಭಾತಂ |

ನಾನಾಭರಣಶೋಭ, ನೀಲಾಭ, ಶ್ರೀರಮಾವಲ್ಲಭ,

ಸಾನಂದನಗರೀ ಸಾರಸನಾಭ, ತವ ಸುಪ್ರಭಾತಂ |

ಗಾನಾನಂದಕರ, ಶುಭಕರ, ಮನೋಲ್ಲಾಸಕರ,

ಮುರಹರ ಬೇಲೂರು ಚಿನ್ನಕೇಶವ, ತವ ಸುಪ್ರಭಾತಂ |

ಮಾನಾಪಮಾನಾತೀತ, ಬಲಭದ್ರಸುಭದ್ರಾ, ಸಮೇತ, ಪುನೀತ,

ಪೂರೀಪುರ ಜಗನ್ನಾಥ, ತವ ಸುಪ್ರಭಾತಂ

||೨||

ಧ್ಯಾನಸಮಾಧಿಗೋಚರ, ಭಕ್ತವಶಂಕರ, ದುರಿತಾಪಹರ,

ದಯಾಪರ ಬದರೀನಾಥ, ತವ ಸುಪ್ರಭಾತಂ |

ಭಾನುಚಂದ್ರ ಸುನೇತ್ರ, ಸುರಸನ್ನತಿ ಪಾತ್ರ, ಸುಚರಿತ್ರ,

ಪರಮಪವಿತ್ರ, ಗೋವಿಂದರಾಜ, ತವ ಸುಪ್ರಭಾತಂ |

ಆನಕಜನ ಮಂದಾರ, ಸೀತಾಲಕ್ಷ್ಮಣ ಪ್ರಾಣಾಧಾರ, ರಘುಕುಲನೇತಾರ,

ಭದ್ರಾಚಲಾಗಾರ ರಾಮಚಂದ್ರ, ತವ ಸುಪ್ರಭಾತಂ |

ದೀನ ಜನೋದ್ಧಾರ, ನಾನಾಲಂಕಾರ, ಸುಭಗ ಶರೀರ,

ನಾಗಪಟ್ಟಣ ಸುಕುಮಾರ ಸೌಂದರರಾಜ, ತವ ಸುಪ್ರಭಾತಂ

||೩||

ಕಾಂತಿಮಯ ಸುಶರೀರ, ನಂದಕಿಶೋರ, ನವಕುಲಸೀಹಾರ,

ಉಡುಪಿ ಶೃಂಗಾರ ಬಾಲಕೃಷ್ಣ, ತವ ಸುಪ್ರಭಾತಂ |

ಕಾಂತ ರುಕ್ಮಿಣೀ ಸತ್ಯಭಾಮಾಸಹ ಸಂಚಾರ, ಗೋಪೀಚಾರ, ಮೇರುಧೀರ,

ಹರಿದ್ರಾತೀರ ಶ್ರೀವಿದ್ಯಾರಾಜಗೋಪಾಲ, ತವ ಸುಪ್ರಭಾತಂ |

ಆಶಾಂತಿಮನ ವಿದೂರ, ಅಪರಮಿತ ವೀರ, ಮಾನವಾಕಾರ,
 ಕುರುಕುಲವಿದಾರ ಪಾರ್ಥಸಾರಥೇ, ತವ ಸುಪ್ರಭಾತಂ |
 ವೇದಾಂತ ತತ್ತ್ವೋಪದೇಶ, ಭಕ್ತಜನಸಂತೋಷ, ಮಧುರಭಾಷ,
 ಗುರುಪವನಪುರಾಧೀಶ, ತವ ಸುಪ್ರಭಾತಂ

||೪||

ಶರಣಾರ್ಥಿಹರಣ, ಭಾವುಕ ವಿತರಣ, ರಿಪುಭೀಷಣ,
 ಸಿಂಹಾಚಲ ಶಿರೋಭೂಷಣ, ತವ ಸುಪ್ರಭಾತಂ |
 ಅರುಣಾಂಬುಜಚರಣ, ಸತ್ಯಧರ್ಮಪರಾಯಣ, ಭವಾಂಬುಧಿ ತರಣ,
 ಲಕ್ಷ್ಮೀರಮಣ ನಾರಾಯಣ, ತವ ಸುಪ್ರಭಾತಂ |
 ಕರುಣಾಪರಿಪೂರ್ಣ, ಮಂಜುಸಂಭಾಷಣ, ಸಾಧುಸಂರಕ್ಷಣ,
 ಭಕ್ತಗುಣಭಾವನ ಜನಾರ್ದನ, ತವ ಸುಪ್ರಭಾತಂ |
 ಪರುಣಾಲಯಾನುಗತವರ್ಣ, ನಾನಾಮಂಜುಳಾಭರಣ, ವರದಾನ ಧುರೀಣ,
 ವಿಶ್ವಕಾರಣ ಮುಕುಂದಮಾಧವ, ತವ ಸುಪ್ರಭಾತಂ

||೫||

ವಿಕಸಿತಾಂಬುಜ ನಯನ, ಕುಂದಮುಕುಳರದನ, ಜಿತ ಮದನ,
 ಫಣಿತಯನ ಮಧುಸೂಧನ, ತವ ಸುಪ್ರಭಾತಂ |
 ಶುಕಸನಕಾದಿಸನ್ಮತ, ಭೂರಮಾ ಸಂಗತ, ಸುಚರಿತ,
 ವಿಶ್ವವಿಖ್ಯಾತ ಅಚ್ಯುತ, ತವ ಸುಪ್ರಭಾತಂ |
 ನಿಷ್ಕಳಂಕ, ಶ್ರೀವತ್ಸಾಂಕ, ಶ್ರೀತಜನಾಕಾಂಕ್ಷ ಪೂರಕ,
 ಅಸುರಾಂತಕ ಶ್ರೀ ಮಹಾವಿಷ್ಣುವೇ, ತವ ಸುಪ್ರಭಾತಂ |
 ಪ್ರಕಟಿತ ರೂಪದಿವ್ಯ, ಭಕ್ತಜನ ಪ್ರತ್ಯಕ್ಷದೈವ, ದಾಸಜನ ಸೇವ್ಯ,
 ದೇವಾದಿದೇವ ವಾಸುದೇವ, ತವ ಸುಪ್ರಭಾತಂ

||೬||

(೧೬ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಶ್ರೀಮನ್ನಾರಾಯಣ ಸುಪ್ರಭಾತಂ ಸಮಾಪ್ತಂ)

1.2 ಶ್ರೀರಾಮ ಸುಪ್ರಭಾತಂ

ರಾಗ : ಬೌಳಿ

ರಘುಕುಲನೇತಾರ, ದಶರಥಕುಮಾರ, ಜಾನಕೀಪ್ರಾಣಾಧಾರ,
 ಕೌಸಲ್ಯಾನಂದಕರ ರಾಮಚಂದ್ರ, ತವ ಸುಪ್ರಭಾತಂ |
 ಜಗನ್ನೋಹನಾಕಾರ, ಯೋಗೀಮನಸಂಚಾರ, ತ್ರೇತಾಲಂಕಾರ,
 ಧರ್ಮಸಂಸ್ಥಾಪನಕರ ರಾಮಭದ್ರ, ತವ ಸುಪ್ರಭಾತಂ |
 ಅಘಜಾಲ ವಿದಾರ, ನತಜನ ಮಂದಾರ, ಅಪರಿಮಿತ ವೀರ,
 ವಾಂಛಿತಫಲಪ್ರದಕರ ರಾಮಚಂದ್ರ, ತವ ಸುಪ್ರಭಾತಂ |

ವಿಗಳತ ಮಹಾಮೋಹಾಂಧಕಾರ, ಸಾಗರಾಧಿಕ ಗಭೀರ, ಸುಭಗ ಶರೀರ,
ಅನುಪಮ ಸುಗುಣಾಕರ ರಾಮಭದ್ರ, ತವ ಸುಪ್ರಭಾತಂ ॥೧೧॥

ನವತುಲಸೀವನಮಾಲಾಧರ, ಮನೋಲ್ಲಾಸಕರ, ನಿರತಿಶಯ ಸುಂದರ,
ಸುರಮುನಿಭಯಹರ ಶೃಂಗಾರರಾಮ, ತವ ಸುಪ್ರಭಾತಂ ।
ಭವಪಾಶಹರ, ಧ್ಯಾನಸಮಾಧಿಗೋಚರ, ಭಕ್ತವಶಂಕರ,
ಸಾಧುಸಂರಕ್ಷಣಕರ ಪರಮೋದಾರ ರಾಮ, ತವ ಸುಪ್ರಭಾತಂ ।
ಅವನಿಜಾ ಮನೋಹರ, ಗಾನವಿನೋದಕರ, ದೀನದಯಾಪರ,
ಶರಣಾಪಧರ ರಣಧೀರ ರಾಮ, ತವ ಸುಪ್ರಭಾತಂ ।
ಭುವನ ಮಂಗಳಕರ, ದಾನವಕುಲ ಭೀಕರ, ದುರಿತಾಪಹರ,
ಶಾಂತಿಸಂಧಾನೋತ್ಸಾಹಕರ ಜಗದೋದ್ಧಾರ ರಾಮ, ತವ ಸುಪ್ರಭಾತಂ ॥೧೨॥

ಮರಕತಮಣಿಶ್ಯಾಮ, ಮೃಗಮದ ಸುಲಲಾಮ, ರವಿಕುಲಾಬ್ಧಿಸೋಮ,
ಅಪ್ರತಿಮ ಮಹಿಮ ಕೋದಂಡರಾಮ, ತವ ಸುಪ್ರಭಾತಂ ।
ಸುರರಿಪುಗಣ ಭೀಮ, ಬಂಧುಜನಪ್ರೇಮ, ಪರಿಪೂರ್ಣ ಕಾಮ,
ಪರಮಪುರುಷೋತ್ತಮ ರಘುರಾಮ, ತವ ಸುಪ್ರಭಾತಂ ।
ನಿರುಪಮಗುಣಸೀಮ, ತಾಮಸಗುಣ ವಿರಾಮ, ಸಾಕೇತಧಾಮ,
ಆತುಲಿತ ಪರಾಕ್ರಮ ಆಯೋಧ್ಯಾರಾಮ, ತವ ಸುಪ್ರಭಾತಂ ।
ವರದಾನ ನಿಸ್ಸೀಮ, ಭವತಾರಕನಾಮ, ಲೋಕಾಭಿರಾಮ,
ತ್ರಿಭುವನ ಸಾರ್ವಭೌಮ ದಾಶರಥಿರಾಮ, ತವ ಸುಪ್ರಭಾತಂ ॥೧೩॥

ಕೌಶಿಕಮಖಿ ಸಂರಕ್ಷಣ, ಘೋರತಾಟಕಾ ದಮನ, ಅಹಲ್ಯಾಶಾಪ ವಿಮೋಚನ,
ವರಮುನಿವಂದಿತ ಕಲ್ಯಾಣರಾಮ, ತವ ಸುಪ್ರಭಾತಂ ।
ಪಶುಪತಿ ಮಹಾಧನುರ್ಭಂಜನ, ರಾಕಾಚಂದ್ರನಿಭಾನನ, ಸರಸೀರುಹ ಲೋಚನ,
ಮೈಥಿಲೀ ಮನಮೋದಿತ ಲಾವಣ್ಯ ರಾಮ, ತವ ಸುಪ್ರಭಾತಂ ।
ಪರಶುರಾಮದರ್ಪ ಖಂಡನ, ಆದರ್ಶ ದಾಂಪತ್ಯ ಜೀವನ, ಸಾಕೇತಜನ ಮನರಂಜನ,
ಪ್ರೇಮಾದ್ರ್ಯಭರಿತ ಕಾರುಣ್ಯರಾಮ, ತವ ಸುಪ್ರಭಾತಂ ।
ದಶರಥವಚನ ಪರಿವಾಲನ, ಸೀತಾಸೌಮಿತ್ರಿಸಹ ನಿರ್ಗಮನ ಪ್ರಿಯಗುಹರಾಜ
ಸಂಮಿಲನ, ಗಂಗಾತರಣ ರಾಮ, ತವ ಸುಪ್ರಭಾತಂ ॥೧೪॥

ಚಿತ್ರಕೂಟಾದ್ರಿ, ನಿಕೇತನ, ಮಂದಾಕಿನೀ ಸಜಲ ಜಲಕ್ರೀಡನ, ಪಿತೃನಿಧನ
ಸುಶೋಚನ, ಜಟಾಮಕುಟ ರಾಮ, ತವ ಸುಪ್ರಭಾತಂ ।

ಭ್ರಾತೃಭರತ ಪ್ರೇಮಾಲಿಂಗನ, ಗುರುವಸಿಷ್ಠಾದಿ ಬೋಧನ, ಪವಿತ್ರ
ಪಾದುಕಾ ಪ್ರವಾಸ, ವಿಪಿನವಾಸ ವಿನೋದ ಶಾಂತಾರಾಮ, ತವ ಸುಪ್ರಭಾತಂ |
ಅತ್ರೀ ಅನಸೂಯಾ ಪ್ರಿಯದರ್ಶನ, ಋಷಿವೃಂದಾದಿ ಸ್ವಸ್ತಿವಾಚನ,
ದಂಡಕಾರಣ್ಯ ಪ್ರವೇಶನ, ಮುನಿರಕ್ಷಣ ದೀಕ್ಷಾರಾಮ, ತವ ಸುಪ್ರಭಾತಂ |
ಶತ್ರುವಿರಾಧ ವಿದಳನ, ಶರಭಂಗ ಸುತೀಕ್ಷ್ಣಾಶ್ರಮಾಗಮನ, ಅಗಸ್ತ್ಯದತ್ತ
ವಿಷ್ಣುಹಾಪ ಧರಣ, ಧೀರಾಗ್ರಗಣ್ಯರಾಮ, ತವ ಸುಪ್ರಭಾತಂ ||೫||

ಪಂಚವಟೀತಟ ಸದನ, ಶೂರ್ಪಣಖಾಂಗ ಹರಣ, ಖರದೂಷಣಾದಿ ಸಂಹರಣ,
ಸೀತಾಪ್ರಿಯಾಲಿಂಗಿತ ರಾಮ, ತವ ಸುಪ್ರಭಾತಂ |
ಸುಂದಾತ್ಮಜ ಸೂದನ, ಸೀತಾವಿರಹ ವೇದನ, ಜಟಾಯುಗತ ಸಂತಾಪನ,
ಕೋಪೋದ್ರಿಕ್ತ ರಾಮ, ತವ ಸುಪ್ರಭಾತಂ |
ಕಬಂಧಬಾಹುಚ್ಛೇದನ, ಶಬರೀದತ್ತ ಫಲಾಶನ, ಪವನಸುತ ಸಮಾಗಮನ,
ಸುಗ್ರೀವಾಭೀಷ್ಠದ ರಾಮ, ತವ ಸುಪ್ರಭಾತಂ |
ಇಂದ್ರಸೂನು ವಾಲಿವಿಮರ್ದನ, ಭವ್ಯಚೂಡಾಮಣಿ ದರ್ಶನ, ಪರಿವೃತ
ಋಕ್ಮವಾನರ ಸೇನಾ, ವಿಭೀಷಣಾಭಯಪ್ರದ ರಾಮ, ತವ ಸುಪ್ರಭಾತಂ ||೬||

ಸುದರ್ಭಾಸ್ತರಣ ಶಯನ, ಪರ್ವತಸೇತು ರಚನ, ಲಂಕಾಪುರಾಗಮನ,
ಸಮರಭಯಾನಕ ರಣಪುಂಗವ ರಾಮ, ತವ ಸುಪ್ರಭಾತಂ |
ಮದಮತ್ತ ಕುಂಭಕರ್ಣಿ ಹರಣ, ರಾವಣಾಸುರ ಮಥನ, ಜ್ವಲನಪೂಜ
ಸೀತಾ ಸ್ವೀಕರಣ, ಅಜಭವಸುರೇಶಾದಿ ವಿನುತ ಪಾವನರಾಮ, ತವ ಸುಪ್ರಭಾತಂ |
ಅದ್ವಿತೀಯ ವೃಷ್ಣಯಾನಾರೋಹಣ, ಆಯೋಧ್ಯಾ ಪುನರಾಗಮನ, ಬಂಧುಮಿತ್ರ-
ತೋಷಣ, ಪಟ್ಟಾಭಿಷಿಕ್ತ ರಾಜಾರಾಮ, ತವ ಸುಪ್ರಭಾತಂ |
ವಿದಿತ ಪ್ರಜಾಪರಿಪಾಲನ, ಸೀತಾವಿಯೋಗ ಅನುತಾಪನ, ಪುತ್ರಲವಕುಶ
ಜನನ, ವೈಷ್ಣವರೂಪಾಂತರಾದೃಶ್ಯ ಪರಬ್ರಹ್ಮರಾಮ, ತವ ಸುಪ್ರಭಾತಂ ||೭||
(೫೩ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಶ್ರೀರಾಮ ಸುಪ್ರಭಾತಂ ಸಮಾಪ್ತಂ)

1.3 ಶ್ರೀಕೃಷ್ಣ ಸುಪ್ರಭಾತಂ

ರಾಗ : ಬೌಳಿ

ಗೋವರ್ಧನ ಗಿರಿಧರ, ಗೋಪಿಕಾ ಮನೋಹರ, ಗೋಕುಲಾಂಬುಧಿ ಸುಧಾಕರ, ಗೋಪವೇಷ
ಧರ ಗೋವಿಂದ ಗೋಪಾಲಕೃಷ್ಣ, ತವ ಸುಪ್ರಭಾತಂ |
ದೇವರಾಜದರ್ಪ ದಮನಕರ, ದೇವಕೀ ಸುಕುಮಾರ, ದೇಸುಕಾಸುರ ಪ್ರಹಾರ, ದ್ರೌಪದಿ
ಮಾನಸಂರಕ್ಷಕ ದ್ವಾರಕಾಧೀಶ ಶ್ರೀಕೃಷ್ಣ, ತವ ಸುಪ್ರಭಾತಂ |

ಪಾವನ ಪರಮಾದ್ಯುತಾಕಾರ, ಪಾಂಡವಕುಲೋದ್ಧಾರ, ಪ್ರಲಂಬಾಸುರಾದಿ ಸಂಹಾರ,
 ಪರಮ ಕರುಣಾಸಾಗರ ಶ್ರೀಕೃಷ್ಣ, ತವ ಸುಪ್ರಭಾತಂ |
 ಭಾವನಾತಿರೋಹರ, ಬಾಹುಬಲಾತಿಶಯವೀರ, ಬಾಣಾಸುರ ಮದಾಪಹಾರ,
 ಭಾಗವತ ಪುರಾಣಪುರುಷ ಶ್ರೀಕೃಷ್ಣ, ತವ ಸುಪ್ರಭಾತಂ ||೧||

ಆರುಣಾಮೃತರಸಯುತ ಆಧರ, ಅಘಾಸುರ ವಿದಾರ, ಅಬ್ಜಾಸನಕೃತ ಮಾಯಾ ವಿಭಂ
 ಜನಕರ, ಅನುಪಮಾನಂದಕಾರಕ ಶ್ರೀಕೃಷ್ಣ, ತವ ಸುಪ್ರಭಾತಂ |
 ನಿರತಿಶಯ ಸದ್ಗುಣಾಪಾರ, ನವತುಲಸೀ ವನಮಾಲಾಧರ, ನವನೀತಚೋರ,
 ನಂದಗೋಪಕಿಶೋರ ಶ್ರೀಕೃಷ್ಣ, ತವ ಸುಪ್ರಭಾತಂ |
 ಮುರುಳೀಗುಣ ವಿನೋದಕರ, ಮುರನರಕಾಸುರಹರ, ಮಧುರಾಪುರಜನ ನೇತ್ರಾನಂ
 ದಕರ, ಮುಗ್ಧಮಯೂರಪಿಂಛಾಲಂಕೃತ ಶ್ರೀಕೃಷ್ಣ, ತವ ಸುಪ್ರಭಾತಂ |
 ವರುಣಾಲಯಾಸುಗತ ನೀಲಶರೀರ, ವೈಷ್ಣವಾಸುರ ವಧಕರ, ವೃಂದಾವನ ವಿಸಿನ
 ಏಹಾರ, ವಿಶ್ವಲೀಲಾನಾಟಕ ಸೂತ್ರಧಾರ ಶ್ರೀಕೃಷ್ಣ, ತವ ಸುಪ್ರಭಾತಂ ||೨||

ಕಂಟಕ ಕಂಸಾದಿ ವಿಭೇದನಕರ, ಕರಿಕುವಲಯಾಪೀಡ ಛೇದನಕರ, ಕುರುಕುಲ
 ಕುತಾರ, ಕಾಳಿಂಗಘೋಷಣಾತಲ ನರ್ತಕ ಶ್ರೀಕೃಷ್ಣ, ತವ ಸುಪ್ರಭಾತಂ |
 ಚಂಚಲಚಾರು ಕುಟಿಲಕುಂತಲಭರ, ಚಾಣೂರಮುಷ್ಠಿಕಾಮಲ್ಲ ಪ್ರಹಾರ, ಚಂದನ
 ಸುಗಂಧಾದಿ ಲೇಪಿತಕರ, ಚರಾಚರಾಖಿಲ ದಯಾಪರ ಶ್ರೀಕೃಷ್ಣ, ತವ ಸುಪ್ರಭಾತಂ |
 ರಂಜಿತ ಮನಮೋಹನಾಕಾರ, ರಾಧಾಮುಖಚಂದ್ರಚೋರ, ರಾಸಲೀಲಾನೃತ್ಯ ಪಟು
 ತರ, ರುಕ್ಮಿಣೀ ಸತ್ಯಭಾಮಾಸಮೇಶ ವಿರಾಜಮಾನ ಶ್ರೀಕೃಷ್ಣ, ತವ ಸುಪ್ರಭಾತಂ |
 ಸಂತಸಾಧುಜನಕ್ಷೇಮ ಚಿಂತನಾಪರ, ಸಕಲಸಂಶಾಪದುರಿತ ನಿವಾರ, ಸತೀ ಸುಭದ್ರಾ,
 ಪ್ರಿಯಾಸಯೋದರ, ಸುಖಶಾಂತಿನಿಲಯ ಶ್ರೀಕೃಷ್ಣ, ತವ ಸುಪ್ರಭಾತಂ ||೩||

ಆಗಮನಿಗಮಾದಿ ತತ್ವಸಾರ, ಆಹ್ಲಾದಮಯ ಸುಲಲಿತಾಕಾರ, ಆಯುರಾರೋಗ್ಯ
 ವರ್ಧಕಕರ, ಆಶ್ರಿತಜನಾಕಾಂಕ್ಷಪೂರಕ ಶ್ರೀಕೃಷ್ಣ, ತವ ಸುಪ್ರಭಾತಂ |
 ಉಮಾಪತಿ ಸಮಾಧಿಗೋಚರ, ಉಗ್ರಸೇನ ಪುನರಾಜ್ಯಾಧಿಪಕರ, ಉನ್ನತೋನ್ನತ
 ಮಹಿಮಾತಿಶಯಕರ, ಉದ್ಭವಾದ್ಯುಪಾಸಿತ ಶ್ರೀಕೃಷ್ಣ, ತವ ಸುಪ್ರಭಾತಂ |
 ಕಮನೀಯ ಕಂಬುಕಂಧರ, ಕೋಮಲಮಣಿ ಮಾಲಾಧರ, ಕಲಿಕಲ್ಮಷತಿಮಿರ
 ಭಾಸ್ಕರ, ಕೇಶಿದೈತ್ಯಾದಿ ಕಾಲಾಂತಕ ಶ್ರೀಕೃಷ್ಣ, ತವ ಸುಪ್ರಭಾತಂ |
 ಯಮುನಾತೀರ ಸಂಚಾರ, ಯದುಕುಲ ನೇತಾರ, ಯಕ್ಷಾಧಿಪಸುತ ಶಾಪವಿಮೋಚನ
 ಕರ, ಯಶೋದಾಮಿತ ಪ್ರೇತ್ರವಾತ್ಸಲ್ಯಾನಂದಕಾರಕ ಶ್ರೀಕೃಷ್ಣ, ತವ ಸುಪ್ರಭಾತಂ ||೪||

ತರಳಿತ ಲಸತ್ಕುಂಡಲಧರ, ತೃಣಾವರ್ತ ಪ್ರಾಣಾಂತಕರ, ತಾಪಸಜನ ಮನೋ
 ಲ್ಲಾಸಕರ, ತ್ರಿಭುವನ ಸಾರ್ವಭೌಮ ಶ್ರೀಕೃಷ್ಣ, ತವ ಸುಪ್ರಭಾತಂ |
 ನಿರುಪಮ ಶುಭಮಂಗಳಕರ, ನೃಗರಾಜ ಶಾಪಶಮನಕರ, ನೃಪವರ ಮುಚುಕುಂದ
 ಹಿತಕರ, ನಿಜತತ್ವ ನಿರೂಪಿತ ಗೀತೋಪದೇಶಕ ಶ್ರೀಕೃಷ್ಣ, ತವ ಸುಪ್ರಭಾತಂ |
 ವರಮಣಿಖಚಿತ ಮಕುಟಧರ, ವಿದುರವಂದಿತ ಪದಯುಗಕರ, ವಿಶ್ವರೂಪ ಪ್ರಕ
 ಟಿತಕರ, ವಿಪ್ರವನಿತಾ ನಿವೇದಿತಾನ್ನ ಸಂತುಷ್ಟಿತ ಶ್ರೀಕೃಷ್ಣ, ತವ ಸುಪ್ರಭಾತಂ |
 ಸುರುಚಿರ ತಿಲಕಾಂಚಿತ ಶೋಭಾಕರ, ಸಾಂದಿಪಸುತ ಪುನರ್ ಜೀವತಕರ, ಸೌಭವಿಮಾನಸ್ಸ
 ಸಾಲ್ವಾಧಮ ಧ್ವಂಸಕರ, ಸಮಯೋಚಿತ ಸುಮಧುರಭಾಷಿತ ಸುಚೇತುರ
 ಶ್ರೀಕೃಷ್ಣ, ತವ ಸುಪ್ರಭಾತಂ ||೫||

ಉತ್ಕರ್ಮೋತ್ತಮ ಪುರುಷಾಕಾರ, ಉಲೂಖಿಲ ನಿಬಂಧಿತಕರ, ಉನ್ಮಾರ್ಗ ಪ್ರವರ್ತಿತ
 ಶಿಕ್ಷಾಕರ, ಉತ್ಕೃಷ್ಟ ಉದಾರಭಾವಪೂರಿತ ಶ್ರೀಕೃಷ್ಣ, ತವ ಸುಪ್ರಭಾತಂ |
 ಮೃತ್ಯುಭಯ ಪರಿಹಾರ, ಮತಿಹೀನಜನಮನ ವಿದೂರ, ಮದಮತ್ತ ರಿಪುಗಣ ಭಯಂ
 ಕರ, ಮಂದಸ್ಥಿತಾನನ ಮುಕುಂದಮಾಧವ ಶ್ರೀಕೃಷ್ಣ, ತವ ಸುಪ್ರಭಾತಂ |
 ಶತಮದನ ಸುಂದರ, ಶೋಕಮೋಹ ಭಯಾಪಹರ, ಶೃಂಗಾರ ಲೀಲಾರಸಭರ, ಶ್ರೀ
 ವೈಷ್ಣವ ಶ್ರೀನಿವಾಸ ಭಕ್ತಿಮುಕ್ತಿ ವರಪ್ರಸಾದಕ ಶ್ರೀಕೃಷ್ಣ, ತವ ಸುಪ್ರಭಾತಂ |
 ಸತ್ಯಧರ್ಮಾನುಷ್ಠಾನಕರ, ಸಿತದಸನ ಭಾಸುರ, ಸಖಿಸುಧಾಮ ಪ್ರಿಯಾಲಿಂಗಿತಕರ,
 ಸಪ್ತಗಿರಿಸ್ಥಿತ ವೆಂಕಟೇಶ ಅರ್ಚಾವತಾರ ಸ್ವರೂಪ ಶ್ರೀಕೃಷ್ಣ, ತವ ಸುಪ್ರಭಾತಂ ||೬||
 (ಇತಿ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಶ್ರೀಕೃಷ್ಣ ಸುಪ್ರಭಾತಂ ಸಮಾಪ್ತಂ)

1.4 ಶ್ರೀ ಶಾರದಾ ಸುಪ್ರಭಾತಂ

ರಾಗ : ಬೌಳಿ

ಶೋಕಮೋಹಭಯ ನಿವಾರಿತಾ, ಶುಕಸನಕಾದಿಯತಿವರ ಭಾವಿತಾ, ಶ್ರವಣಕೀರ್ತನಾದಿ
 ತೋಷಿತಾ, ಶುಭ್ರಕುಕ್ಷಾಂಬರತೋಭಿತ ಶೃಂಗೇರಿ ಶಾರದಾಂಬಾ, ತವ ಸುಪ್ರಭಾತಂ
 ಪಾಕಶಾಸನಾದಿ ದೇವವಿಸುತಾ, ಪ್ರಣತಜನ ಪರಿಪಾಲಿತಾ, ಪರಮಾನುಗ್ರಹಭರಿತಾ,
 ಪಂಕಜಾಸನ ಪ್ರೀತಿವಾತ್ರ, ಪರದೇವತಾಂಬಾ, ತವ ಸುಪ್ರಭಾತಂ |
 ಮೂಕವಾಕ್ಯದಾನ ವಿಖ್ಯಾತಾ, ಮರಾಳಯಾನಾರೋಹಿತಾ, ಮುನಿಮನೋಲ್ಲಾಸಿತಾ,
 ಮಂದಾರ ಕುಸುಮಾರ್ಚಿತ ವರವಾಗ್ಧೇವತಾಂಬಾ, ತವ ಸುಪ್ರಭಾತಂ |
 ರಾಕಾಶಶಿಕಲಾಯುತಾ, ರಮಣಿಯ ಸುಚರಿತಾ, ರತ್ನಮಣಿಮಾಲಾಲಂಕೃತಾ,
 ರಾಜೀವಾಸನ ರಂಜಿತ ಜಗದಂಬಾ, ತವ ಸುಪ್ರಭಾತಂ ||೧||

ಅನಂದಾಮೃತ ವರ್ಷಿಣೀ, ಅಣಿಮಾದಿ ಸಿದ್ಧಿಪ್ರದಾಯಿನೀ, ಆಗಮನಿಗಮಾಂಶ
 ರಂಗಿಣೀ, ಅನುಪಮಗುಣಶಾಲಿನೀ ಅಂಬುಜಾಸನ ರಾಜ್ಞೀ, ತವ ಸುಪ್ರಭಾತಂ |
 ಗಾನಕಲಾ ಪ್ರದರ್ಶಿನೀ, ಗಂಧವುಷ್ಟಭರಿತಮಾಲಾ ತೋಭಿನೀ, ಗಜರಾಜಗಾಮಿನೀ,
 ಗುರುತರ ಗದ್ಯಗೀತ ನಿರೂಪಿಣೀ ಶ್ರೀವಾಣೀ, ತವ ಸುಪ್ರಭಾತಂ |
 ಮಾನನೀಯ ಮೃದುಹಾಸಿನೀ, ಮುಕ್ತಿಮಾರ್ಗ ದರ್ಶಿನೀ, ಮಧುಕರ ವೇಣೀ,
 ಮಹನೀಯ ನಾರೀಶಿರೋಮಣೀ, ತವ ಸುಪ್ರಭಾತಂ |
 ವೇಣುಮೃದಂಗತಾಳಮೋದಿನೀ, ವಿವಿಧ ವಾದ್ಯನಾದ ರಸಾಸ್ವಾದಿನೀ, ವಾಕ್ಯ
 ರಚನಾ ಶಕ್ತಿದಾಯಿನೀ, ವೀಣಾವುಸ್ತಕಮಣಿಮಾಲಾದೃತ ಪಾಣೀ, ತವ ಸುಪ್ರಭಾತಂ ||೨||

ಇತಿಹಾಸ ಪುರಾಣಾದಿ ವಿಶ್ವಾಸಿನೀ, ಇಹವರಲೋಕ ಸುಖಿದಾಯಿನೀ, ಇನಕೋಟಿ
 ಸಂಕಾಶಿನೀ, ಈಶ್ವರ ಫಲದಾಯಕಿ ಇಂದುಮತೀ, ತವ ಸುಪ್ರಭಾತಂ |
 ಕವಿಪಯಕಲಾವಿಭೂಷಿಣೀ, ಕಾವ್ಯನಾಟ್ಯಾಲಂಕಾರ ರಸಿಕರಂಜನೀ, ಕವಿಜನ
 ಭಾವನಾವೇಶಿನೀ, ಕಮನೀಯ ಕಾಂತಿಮತೀ, ತವ ಸುಪ್ರಭಾತಂ |
 ಚತುರ್ವರ್ಗ ಪುರುಷಾರ್ಥ ಪ್ರದಾಯಿನೀ, ಚಿಂತಿತಾರ್ಥದಾಯಕಿ ಚಿಂತಾಮಣೀ,
 ಚೈತನ್ಯೋಲ್ಲಾಸಕಾರಿಣೀ, ಚತುರಾನನ ನಾಯಕೀ ಚಾರುಮತೀ, ತವ ಸುಪ್ರಭಾತಂ |
 ಸತತಾಶ್ರಿತಜನ ಪರಿಪಾಲಿನೀ, ಸತ್ವಗುಣಾಭಿಲಾಶಿನೀ, ಸತ್ಯಧರ್ಮೋಪದೇಶಿನೀ,
 ಸಕಲವಿದ್ಯಾ ವಿಶಾರದಾ ಸುಜ್ಞಾನಮತೀ, ತವ ಸುಪ್ರಭಾತಂ ||೩||

ಭರಿತ ಕರುಣಾಭವನೀ, ಭವಭಯಹರಣೀ, ಭಾಸುರ ರುಚಿಭರಣೀ, ಭೂರಿ
 ಭಾಗ್ಯದಾಯಕಿ ಭಗವತೀ, ತವ ಸುಪ್ರಭಾತಂ |
 ವರವಾಗ್ನಿಭೂಷಣೀ, ವರಮುನಿವಂದಿತ ಚರಣೀ, ವಿನತಾಶ್ರಿತಜನ ವರ
 ವಿತರಣೀ, ವನಜಾಸನಾದಿ ವಿನುತ ವೇದವತೀ, ತವ ಸುಪ್ರಭಾತಂ |
 ವಿರಹತಾಪ ವಿದಾರಿಣೀ, ವಿಗಳಿತ ಮಾಯಾಕಾರ್ಯಾಚರಣೀ, ವಿಮಲ ವಿಜ್ಞಾನ
 ಪ್ರದಾಯಿನೀ, ವಿಶ್ವವಿಖ್ಯಾತಾ ವಿದ್ಯಾವತೀ, ತವ ಸುಪ್ರಭಾತಂ |
 ಸರಸಿಜಲೋಚನೀ, ಸರಸೀರುಹಾಸನೀ, ಸುರುಚಿರ ರದನೀ, ಸಕಲ
 ಸೌಭಾಗ್ಯದಾಯಕಿ ಸರಸ್ವತೀ, ತವ ಸುಪ್ರಭಾತಂ ||೪||

(ಇತಿ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಶ್ರೀಶಾರದಾ ಸುಪ್ರಭಾತಂ ಸಮಾಪ್ತಂ)

1.5 ಶ್ರೀ ಮಹಾಲಕ್ಷ್ಮೀ ಸುಪ್ರಭಾತಂ ರಾಗ : ಬೌಳಿ

ಕ್ಷೀರಸಾಗರ ನಂದಿನೀ, ಶ್ರಿತಜನವೋಷಿಣೀ, ಶ್ರಾವಣ ಶುಕ್ರವಾರ ವ್ರತಫಲದಾಯಿನೀ,
 ಶ್ರೀಮಹಾವಿಷ್ಣುವಕ್ಕೋವಿಹಾರಿಣೀ ಶ್ರೀ ಮಹಾಲಕ್ಷ್ಮೀ, ತವ ಸುಪ್ರಭಾತಂ |

ದಾರಿದ್ರ್ಯದುಃಖಾದಿ ನಿವಾರಿಣೀ, ಧನಧಾನ್ಯಸಂಪತ್ತದಾಯಿನೀ, ದುರಿತೋಪಹಾರಿಣೀ,
 ದಯಾನಿಧಿ ವಾಮೋದರ ಸಹಧರ್ಮಿಣೀ ಧನಲಕ್ಷ್ಮೀ, ತವ ಸುಪ್ರಭಾತಂ |
 ಭೂರಿಶುಭಮಂಗಳಕಾರಿಣೀ, ಭೂಸುರಾದಿ ಭಾವಿತ ಮಾನಿನೀ, ಭಾನುಕೋಟಿ ಸಂ
 ಕಾಶಿನೀ, ಭವಭಯಹರ ಭೂಪಾಲ ಭಾಮಾಮಣೀ ಭಾಗ್ಯಲಕ್ಷ್ಮೀ, ತವ ಸುಪ್ರಭಾತಂ |
 ವಾರಿಚಾಸನ ಜನನೀ, ವರಮುನಿವಂದಿತ ವರಮರ್ಣಿನೀ, ವಾಸವಾಡ್ಯಮರನುತ ಪರಮ
 ಪಾವನೀ, ವೈಕುಂಠ ವಾಸುದೇವ ಮನೋವಿಕಾಸಿನೀ ವರಲಕ್ಷ್ಮೀ, ತವ ಸುಪ್ರಭಾತಂ ||೧||

ಅಂತರ್ದೂತಿ ಸ್ವರೂಪಿಣೀ, ಅಮಿತಾನಂದಾಮೃತ ವರ್ಷಿಣೀ, ಅನುಪಮಾಸುರಾಗಾನ್ವಿತ
 ವೀಕ್ಷಿಣೀ, ಅಂಬುಧಿತಯನ ಅಂಬುಜನಾಭ ಆತ್ಮಾಧಾರಿಣೀ ಅನಂತಲಕ್ಷ್ಮೀ, ತವ ಸುಪ್ರಭಾತಂ
 ಕಂಜದನಾಯತಲೋಚನೀ, ಕರುಣಾರಸಪ್ರವಾಹಿನೀ, ಕಮನೀಯ ಕುಂತಲವೇಣೀ |
 ಕರುಣಾಬ್ಧಿ ಕೇಶವ ಕಾಂತಾಮಣೀ ಕನಕಲಕ್ಷ್ಮೀ, ತವ ಸುಪ್ರಭಾತಂ |
 ಗಂಧ ಸುಗಂಧಾದಿ ಸುವಾಸಿನೀ, ಗಾಂಗೆಯ ವಸನಧಾರಿಣೀ, ಗುರುತರ ವರವಿತರಣಾ
 ಭಿಲಾಶಿನೀ, ಗರುಡಗಮನ ಗದಾಗ್ರಜ ಗೃಹಿಣೀ ಗಜಲಕ್ಷ್ಮೀ, ತವ ಸುಪ್ರಭಾತಂ |
 ಮಂಜುಳಾಭರಣ ಭೂಷಿಣೀ, ಮೃದುಮಧುರ ಭಾಷಿಣೀ, ಮಹಾಪಾಪ ವಿಮೋಚಿನೀ,
 ಮಧುಕೈಟಭಾರಿ ಮಾಧವ ಮನೋನೃಣೀ ಮೋಕ್ಷಲಕ್ಷ್ಮೀ, ತವ ಸುಪ್ರಭಾತಂ ||೨||

ಪುಂಡರಿಕ ಪ್ರಭಾಪೀಠಾಸಿನೀ, ಪಾದಪಂಕಜ ನತಜನಪಾಲಿನೀ, ಪತಿವ್ರತಾ ಶಿರೋಮಣೀ,
 ಪ್ರಣತಜನಪರಿವಾಲಕವರದರಾಜಪ್ರಿಯಪ್ರಣಯಿನೀ ಪೆರುನದೇವೀ, ತವ ಸುಪ್ರಭಾತಂ |
 ರಂಜಿತ ಕಮಲದೃತಪಾಣೀ, ರಮ್ಯರತ್ನಕಂಚುಕಧಾರಿಣೀ, ರಾಜಾಧಿರಾಜಾರ್ಚಿತ
 ಚರಣನಳನೀ, ರಾಜೀವಲೋಚನ ರಮಣೀ ರಮಾದೇವಿ, ತವ ಸುಪ್ರಭಾತಂ |
 ಶೃಂಗಾರಲೀಲಾ ವಿನೋದಿನೀ, ಶಾಂತಶೀಲಸೌಮ್ಯತಾದಿ ಸದ್ಗುಣಶಾಲಿನೀ, ಶಂಖಿನಿ
 ನಾದಮೋದಿನೀ, ಶರಣಾರ್ಥಹರಶಾರ್ಙ್ಗಧರಪೃತ್ಯಮಲವಾಸಿನೀ ಶ್ರೀದೇವಿ, ತವ ಸುಪ್ರಭಾತಂ
 ಸಂತಾನ ಸೌಭಾಗ್ಯದಾಯಿನೀ, ಸುಮಾಂಗಲ್ಯಾದಿ ಶೋಭಿನೀ, ಸಂತಸಾಧುಜನಾಶಿ
 ಲಾದರಣೀ, ಸೇತುರಾಮ ಅಂತರಂಗಿಣೀ ಸೀತಾಲಕ್ಷ್ಮೀ, ತವ ಸುಪ್ರಭಾತಂ ||೩||

(ಇತಿ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಶ್ರೀದುಹಾಲಕ್ಷ್ಮೀ ಸುಪ್ರಭಾತಂ ಸಮಾಪ್ತಂ)

- 1.6 ಪಾರ್ವತೀ ಪರಮೇಶ್ವರೀ ಸುಪ್ರಭಾತಂ ರಾಗ : ಬೌಳಿ
 ಆರಾಧಿತಾಶಿಲ ಜನಾರ್ಭೀಷ್ಣಕರೀ, ಅಮಿತಾನಂದಕರೀ, ಅಭಯಂಕರೀ, ಆದಿಪರಾಶಕ್ತಿ
 ಅಖಿಲಾಂಡೇಶ್ವರೀ, ತವ ಸುಪ್ರಭಾತಂ |
 ಚಾರುಶಶಾಂಕ ಕಲಾಧರೀ, ಚಂಡಮುಂಡರಿಪುಕ್ತಯಕರೀ, ಚಂಪಕಸುಮ ಮಾಲಾಧರೀ,
 ಚಂದ್ರಚೂಡನಾರೀ ಶ್ರೀಚಾಮುಂಡೇಶ್ವರೀ, ತವ ಸುಪ್ರಭಾತಂ |

ಭೂರಿಕೃಪಾಸಾಗರೀ, ಭವಪಾಶ ಛೇದನಕರೀ, ಭವ್ಯಸೌಭಾಗ್ಯ ಸುಗುಣಾಕರೀ,
 ಭಾಗೀರಥೀಧರ ಪ್ರಿಯುಕರೀ ಭುವನೇಶ್ವರೀ, ತವ ಸುಪ್ರಭಾತಂ |
 ಶಾರೀರಕರೋಗ ನಿವಾರಣಕರೀ, ಶಾಂತಿಸುಖದಾಯಕಕರೀ, ಶಕ್ತಿಯುಕ್ತಿ ಪ್ರದಾನಕರೀ,
 ಚಿದಂಬರ ನಟರಾಜ ಮನೋಹರೀ ಶಿವಕಾಮೇಶ್ವರೀ, ತವ ಸುಪ್ರಭಾತಂ ||೧||

ಉರ್ವೀಜನ ಪಾಲನಕರೀ, ಉನ್ನತೋನ್ನತ ಮಹಿಮಾತಿಶಯಕರೀ, ಉನ್ಮಾರ್ಗ ಪ್ರವರ್ತಕ
 ಶಿಕ್ಷಾಕರೀ, ಉರಗಭೂಷಣ ಹೃದಾಗಾರೀ ಉಮಾಮಹೇಶ್ವರೀ, ತವ ಸುಪ್ರಭಾತಂ |
 ಪವಿತ್ರಾತ್ಮಸಂಧಾನಕರೀ, ಪರಮಾನುಗ್ರಹಕರೀ, ಪರಿಪರಿಲೀಲಾ ಪ್ರದರ್ಶನಕರೀ,
 ಪಶುಪತಿಪ್ರಾಣಕಾಂತಾ ಪಾರ್ವತೀಪರಮೇಶ್ವರೀ, ತವ ಸುಪ್ರಭಾತಂ |
 ತತ್ವಜ್ಞಾನಾಧಾರಕರೀ, ತರಳಿತ ಕುಂತಲಭರೀ, ತಂತ್ರಮಂತ್ರ ಬೀಜಾಂಕುರೀ,
 ತ್ರಿಪುರಾಂತಕ ಮನೋಲ್ಲಾಸಕರೀ ತ್ರಿಲೋಕೇಶ್ವರೀ, ತವ ಸುಪ್ರಭಾತಂ |
 ರವಿಶತಕೋಟಿ ಭಾಸ್ವರೀ, ರತ್ನಮಾಲಾಗಳ ಶೋಭಾಕರೀ, ರುದ್ರಾರ್ಜುನಾರೇಶ್ವರೀ,
 ರಾಜಾಧಿರಾಜಾರಾಧಿತ ಶ್ರೀರಾಜರಾಜೇಶ್ವರೀ, ತವ ಸುಪ್ರಭಾತಂ ||೨||

ಏಕಾನೇಕಾಕ್ಷರೀ, ಏಕಾಂಕಯುತ ಜಟಾಜೂಟ ಮಕುಟಧರೀ, ಏಕಾನಂದಾಮೃತರೂರೀ,
 ಏಕಾಮ್ರೇಶ ಗೃಹೇಶ್ವರೀ ಕಂಚಿಕಾಮಾಕ್ಷೀ, ತವ ಸುಪ್ರಭಾತಂ |
 ನಾಕಾಧಿಪನುತ ಪದಕರೀ, ನಂದಾತ್ಮಜ ಸೋದರೀ, ನಾದಸುಧಾರಸಾಸ್ವಾದಿತಕರೀ,
 ನಾಗನಗರ ನೀಲಲೋಹಿತನಾರೀ ನೀಲಾಯತಾಕ್ಷೀ, ತವ ಸುಪ್ರಭಾತಂ |
 ಏಕಾಸಮಾನ ಚರಣಾರವಿಂದಕರೀ, ವೀಣಾಗಾನ ವಿನೋದಕರೀ, ವಿಶ್ವೇಶ್ವರ ಮನಃ
 ಪ್ರಸಾದನಕರೀ, ಕಾಶೀ ಅನ್ನಪೂರ್ಣೆ ವಿಶಾಲಾಕ್ಷೀ, ತವ ಸುಪ್ರಭಾತಂ |
 ಸಾಕ್ಷಾನ್ಮೋಕ್ಷಕರೀ, ಸಚ್ಚಿದಾನಂದಲಹರೀ, ಸುಖಿಸಂಪತ್ತದಾನಕರೀ,
 ಸೋಮಸುಂದರೇಶ್ವರ ಸಹಚರೀ ಮಧುರೈ ಮೀನಾಕ್ಷೀ, ತವ ಸುಪ್ರಭಾತಂ ||೩||

ಅರುಣಾರವಿಂದ ಲೋಚನೀ, ಆಶ್ರಿತಜನ ಪರಿಪಾಲಿನೀ, ಅದ್ವಿರಾಜ ನಂದಿನೀ,
 ಮಯೂರನಾಥ ಮನರಂಜಿತ ಅಭಯಾಂಬಿಕಾ, ತವ ಸುಪ್ರಭಾತಂ |
 ಕರುಣಾಮೃತವಾಹಿನೀ, ಕನಕಮಣಿ ಮಕುಟಧಾರಿಣೀ, ಕೋಮಲ ಕುಂತಲವೇಣೀ,
 ತ್ಯಾಗರಾಜ ಮನೋಲ್ಲಾಸಿತ ಕಮಲಾಂಬಿಕಾ, ತವ ಸುಪ್ರಭಾತಂ |
 ಅಭರಣಾದಿ ಭೂಷಣೀ, ಭವರೋಗ ನಿವಾರಿಣೀ, ಭಾವರಾಗತಾಳಮೋದಿನೀ,
 ವೈದೀಶ್ವರಕ್ಷೇತ್ರ ವೈದ್ಯನಾಥಸಹ ವಿರಾಜಿತ ಬಾಲಾಂಬಿಕಾ, ತವ ಸುಪ್ರಭಾತಂ |
 ಶರಣಾರ್ಥಿ ವಿಭಂಜನೀ, ಶೂರದಾನವ ಸಂಹಾರಿಣೀ, ಶೋಕಮೋಹಭಯಾಪ
 ಹಾರಿಣೀ, ಶ್ರೀಶೈಲ ಮಲ್ಲಿಕಾರ್ಜುನಾಲಿಂಗಿತ ಭ್ರಮರಾಂಬಿಕಾ, ತವ ಸುಪ್ರಭಾತಂ ||೪||

ಕಂಜಲೋಚನೀ, ಕನಕಾಂಬರ ಕಂಚುಕಧಾರಿಣೀ, ಕಲಿಕಲುಷಹಾರಿಣೀ,
 ಕೈಲಾಸನಾಥಪ್ರಿಯ ನಾರೀಶಿರೋಮಣೀ ಕಾತ್ಯಾಯನೀ, ತವ ಸುಪ್ರಭಾತಂ |
 ಕುಂಜರಗಾಮಿನೀ, ಕಪಾಲಶೂಲಿನೀ, ಖಳಸಮೂಹ ಸಂಹಾರಿಣೀ,
 ಕಾಳಿಕಾಸ್ವರೂಪ ಆಂಬಾಭವಾನೀ, ತವ ಸುಪ್ರಭಾತಂ |
 ಪಂಚನದೀಶೋಲ್ಲಾಸಿನೀ, ಪದ್ಮರಾಗಮಣಿಮಾಲಿನೀ, ಪದ್ಮಗಂಧಿನೀ,
 ಪ್ರಣತಜನ ಪರಿಪಾಲಿತ ಧರ್ಮಸಂವರ್ಧನೀ, ತವ ಸುಪ್ರಭಾತಂ |
 ಮಂಜುಸಂಭಾಷಿಣೀ, ಮಧುಕರವೇಣೀ, ಮಂಗಳಮಾಂಗಲ್ಯಧಾರಿಣೀ,
 ಹರಹರ ಮಹಾದೇವ ಮನಮೋಹಿನೀ, ತವ ಸುಪ್ರಭಾತಂ ||೫||

ಕುಂದಮುಕುಳನಿಭ ರದನೇ, ಕಾಮಕ್ರೋಧಾದಿ ಶಮನೇ, ಕದಂಬಕಾನನ ವಿಲಾಸಿನೇ,
 ಕಾಳಹಸ್ತೀಶ ಹೃದಯಾಬ್ಜ ಸದನೇ, ತವ ಸುಪ್ರಭಾತಂ |
 ಮಂದಹಾಸಯುತ ವದನೇ, ಮದಮತ್ತಮಹಿಷಾಸುರ ದಮನೇ, ಮಾನನೀಯ ವರಾಂಗನೇ,
 ಮಹೇಶ್ವರ ಮನಮೋದಿತ ಮೃದುಗದನೇ, ತವ ಸುಪ್ರಭಾತಂ |
 ಶೃಂಗಾರಾಶ್ರಯ ಮಂದಹಸನೇ, ಶ್ಯಾಮಕಮಲ ನಯನೇ, ಶುಭಮಂಗಳಕರಣೇ, ಶಂಭೋ
 ಶಂಕರ ಶರಣಾಗತನುತ ಚರಣೇ, ತವ ಸುಪ್ರಭಾತಂ |
 ಸಂತತೋಪಾಸಿತ ಮುನಿವರ ಶರಣೇ, ಸುಜನಮನೋಭಿಲಿಖಿತ ವರವಿತರಣೇ, ಸಕಲ
 ಸಂತಾಪ ನಿವಾರಿಣೇ, ಸದಾಶಿವ ಸುಖಿಸ್ಕೂರ್ತಿಕಾರಿಣೇ, ತವ ಸುಪ್ರಭಾತಂ ||೬||

ನವಚಂಪಕ ನಾಸಿಕೇ, ನತಜನ ಕಲ್ಪಲತಿಕೇ, ನಿತ್ಯಾನಂದಾತ್ಮಿಕೇ, ನಾಗಭೂಷಣ
 ಮನಪ್ರಪುಲ್ಲಕೇ ನಿಲೋತ್ಪಲನಾಯಿಕೇ, ತವ ಸುಪ್ರಭಾತಂ |
 ಭವಸಾಗರ ತಾರಕೇ, ಭಾವರಾಗತಾಳ ರಸಿಕೇ, ಭುವನತ್ರಯ ಮಾತೃಕೇ,
 ಬೃಹದೀಶ್ವರ ಹೃತ್ತಂಜರಶುಕೇ ಬೃಹನ್ನಾಯಿಕೇ, ತವ ಸುಪ್ರಭಾತಂ |
 ವಿವಿಧಾರ್ಥಫಲ ಪ್ರದಾಯಿಕೇ, ವಿಕಳೇಬರ ಮುಕ್ತಿದಾಯಿಕೇ, ವಿಮಲ ವಿಜ್ಞಾನ
 ಪ್ರಕಾಶಕೇ, ವಾಮದೇವ ಪ್ರಾಣನಾಯಿಕೇ ವಿಜಯಾಂಬಿಕೇ, ತವ ಸುಪ್ರಭಾತಂ |
 ಸರ್ವಸಿದ್ಧಿ ಪ್ರದಾಯಿಕೇ, ಸಕಲ ಲೋಕ ನಿಯಾಮಕೇ, ಸಾಧುಜನಾಭೀಷ್ಟದಾಯಿಕೇ,
 ಸ್ಮರಹರಶಿವಸಂಗತ ಸೌಂದರ್ಯನಾಯಿಕೇ, ತವ ಸುಪ್ರಭಾತಂ ||೭||

ಕುಂಕುಮ ಕಸ್ತೂರೀ ತಿಲಕಾಂಚಿತ ಫಾಲೇ, ಕಮನೀಯ ಕನಕಮಯ ಚೀಲೇ, ಕಲ್ಯಾಣಗುಣ
 ಶೀಲೇ, ಕಪಾಲೇಶ್ವರಲೋಲೇ ಕಮಲೇ, ತವ ಸುಪ್ರಭಾತಂ |
 ಪಂಕಜನಯನ ವಿಶಾಲೇ, ಪದ್ಮರಾಗಮಣಿಮೇಖಲೇ, ಪರಮಾದ್ಭುತ ಲೀಲೇ, ಪರಮೇಶ್ವರ
 ಪ್ರಣಯಿತ ಶೃಂಗಾರಬಾಲೇ, ತವ ಸುಪ್ರಭಾತಂ |

ರಂಜಿತ ಪದಕಮಲೇ, ರಮಣೀಯ ಕಪೋಲೇ, ರಾರಾಜಪ ವಿಲುಲಿತ ಕುಂಡಲೇ,
 ರತಿಪತಿಹರ ಮಾನಸಮರಾಲೇ, ತವ ಸುಪ್ರಭಾತಂ |
 ಸಂಕಲ್ಪ ವಿಕಲ್ಪಾತ್ಮಕ ಚಿತ್ತವೃತ್ತಿಜಾಲೇ, ಸುಜನಾನುಕೂಲೇ, ಸುರರಿಪುಕುಲ ಕಾಲೇ,
 ಸಾಂಬಸದಾಶಿವ ಸಂಮೋದಿತ ತ್ಯಾಮಳೇ, ತವ ಸುಪ್ರಭಾತಂ ||೮||

(ಇತಿ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಪಾರ್ವತೀ-ಪರಮೇಶ್ವರೀ ಸುಪ್ರಭಾತಂ ಸಮಾಪ್ತಂ)

1.7 ನಾರಾಯಣ ಮಂಗಳಾಶಾಸನಂ ರಾಗಮಾಲಿಕಾ
 ಧನ್ಯಾಸಿ

ನಾನಾ ಮಂಜುಳಾಭರಣ ವಿಭೂಷ, ಭಕ್ತಜನ ಸಂತೋಷ, ಶಮಿತ ಭವಪಾಶ,
 ಶೇಷಾಚಲವಾಸ ವೆಂಕಟೇಶ; ಜಯಮಂಗಳಂ |
 ದೀನಾರ್ತಿಹರ ವಿಖ್ಯಾತ, ಸೇವಕಜನ ಸುಖಧಾತ, ಮೋದಿತ ಗುಣಗಾನಗೀತ,
 ಕಾವೇರಿತಟಸ್ಥಿತ ಕಸ್ತೂರೀ ರಂಗನಾಥ; ಶುಭಮಂಗಳಂ |
 ಜ್ಞಾನೋಪದೇಶ, ಭಕ್ತಮನೋಭಿಲಾಶ, ನತಜನ ಪರಿಪೋಷ,
 ಪೆರುನ್ ದೇವೀಪ್ರಾಣೇಶ ಕಂಚೀವರದ; ಜಯಮಂಗಳಂ |
 ಭಾನುಶತಕೋಟಿಭಾಸ, ಭಾಗವತ ಭಾವನಾವೇಶ, ಕಲುಷಗಿರಿ ಕುಲೀಶ,
 ವರಯದುಶೈಲಾಧೀಶ ನಾರಾಯಣ; ನಿತ್ಯ ಶುಭಮಂಗಳಂ ||೧||

ಬೌಳಿ

ಆರಾಧಿತಾಖಿಲಜನ ಸುಲಭ, ಭೂರಮಾಮನೋವಲ್ಲಭ, ಸುವರ್ಣಾಭ,
 ಸ್ಯಾನಂದನಗರಿ ಅನಂತಪದ್ಮನಾಭ; ಜಯಮಂಗಳಂ |
 ಭೂರಿ ಕೃಪಾಪಾಂಗ, ಪರಿಲಸಿತ ಶುಭಾಂಗ, ಭಕ್ತಹೃದಯಾಬ್ಜ ಭೃಂಗ,
 ಪಂಡರಾಪುರ ಪಾಂಡುರಂಗ; ಶುಭಮಂಗಳಂ |
 ವಾರಿಧೀತನಯಾಧವ, ಆತ್ಮಾನಂದ ನಿತ್ಯೋತ್ಸವ ವೈಭವ, ಅಮಿತ ಸುವಿಭವ,
 ಬೇಲೂರು ಚೆನ್ನಕೇಶವ; ಜಯಮಂಗಳಂ |
 ವೀರಾತಿಶಯ ಬಲಭದ್ರಸಮೇಶ, ನಾರೀಮಣೀ ಸುಭದ್ರಾಸಹಿತ, ಪುನೀಶ,
 ಪೂರೀಪುರಾಲಯ ಜಗನ್ನಾಥ; ನಿತ್ಯ ಶುಭಮಂಗಳಂ ||೨||

ಆರಭಿ

ನಾಮಜಪಕೀರ್ತನಸತ್ಯಧಾತ್ರವಣಾದಿತೋಷ, ಹರನಿಖಿಲದೋಷ, ರಹಿತದ್ವೇಷ,
 ಕೇರಳದೇಶ ಗುರುಪವನಪುರಾಧೀಶ; ಜಯಮಂಗಳಂ |

ಕಾಮಕ್ರೋಧ ವಿಚೇತ, ಭವಾಂಬುಧಿಪೋತ, ಅಮಿತ ಪುಣ್ಯೋಪೇತ,
ಯೋಗರತ ಬದರೀನಾಥ; ಶುಭಮಂಗಳಂ |
ಕೋಮಲ ಚರಣಾರವಿಂದ, ಚಂದನಾದಿ ಸುಗಂಧ, ಪರಿವೃತ ಮುನಿಬೃಂದ,
ಸಚ್ಚಿದಾನಂದ ಮುಕುಂದ; ಜಯಮಂಗಳಂ |
ಸಾಮನಿಗಮಾದಿ ಸ್ತುತಿಪಾತ್ರ, ಪಾವನ ಸುಚರಿತ್ರ, ಪರಮಪವಿತ್ರ,
ಅತ್ರಿಅನುಸೂಯಪುತ್ರ, ದತ್ತಾತ್ರೇಯ; ನಿತ್ಯ ಶುಭಮಂಗಳಂ | 119.11

ವಸಂತ

ಶರದಿಂದು ಸಮಾನನ, ದಾವಾನಲ ದುರಿತ ಕಾನನ, ಮುನಿಜನ ಭಾವನ,
ಮನಮೋಹನ ಜನಾರ್ದನ; ಜಯಮಂಗಳಂ |
ಆರವಿಂದಲೋಚನ, ಖಿಗರಾಜವಾಹನ, ವಿಶ್ವಪಾಲನ,
ವೈಕುಂಠಸದನ ಮಧುಸೂದನ; ಶುಭಮಂಗಳಂ |
ಸರಸಗಾನ ವಿನೋದ, ವೇದನಾದಮೋದ, ಸಾಧುಮನರಂಜಿತಪಾದ,
ರಾಧಾಮಾಧವ ಗೋವಿಂದ; ಜಯಮಂಗಳಂ |
ನಿರವಧಿಕ ಕಾಮೋದ್ಭವಕಾರಕ, ಸುಧಾಮೃತ ವಿಭಾಜಕ, ಅಸುರಗಣ ವಂಚಕ,
ಮಾಯಾಮಯ ಮೋಹಿನೀರೂಪಕ; ನಿತ್ಯ ಶುಭಮಂಗಳಂ | 119.11

ಭಾಗೇಶ್ವರಿ

ಪಾರರಹಿತ ಪ್ರಲಯಾಂಬುಧಿ ಸಂಚಾರ, ಸಪ್ತಮುಷಿಗೋಚರ, ಅಶುಲಿತ ವೇದೋದ್ಧಾರ,
ಬೃಹತ್ ಮತ್ಸ್ಯಾಕಾರ; ಜಯಮಂಗಳಂ |
ಸುರಾಸುರಾದಿಸನ್ಮತ, ಮಂದರಗಿರಿದೃತ, ಶ್ವಸಿತ ನಿಮಿಲಿತ,
ಮಹೋನ್ನತ ಆದಿಕಚ್ಚಪ; ಶುಭಮಂಗಳಂ |
ವೀರೈಮದೋನ್ನತ ದಿಶಿಸುತಹರ, ಮೇದಿನೀ ಶೃಂಗತಲಧರ, ಘಂಘೂರ,
ಮಹಾಬಲ ಶೂಕರ; ಜಯಮಂಗಳಂ |
ಘೋರಕನಕಕಶಿಪು ಕ್ರೋಡಭಿನ್ನಕ, ಧೀರ ಪ್ರಹ್ಲಾದ ರಕ್ಷಕ, ದೀನಪಾಲಕ,
ರೋಮಾಂಚಕಾರಕ ನರಸಿಂಹ; ನಿತ್ಯ ಶುಭಮಂಗಳಂ | 119.11

ದೇಶ್

ಶೀಲಬಲಿ ವಂದಿತ ಪಾವನ, ಲೀಲಾ ವಿಶ್ವರೂಪ ದರ್ಶನ, ಅದಿತಿನಂದನ,
ಬಾಲವಟು ವಾಮನ; ಜಯಮಂಗಳಂ |
ಪಾಲಿತ ದೀನಜನ, ಖಿಳನ್ಯಪಕುಲ ಭಂಜನ, ಮುನಿವರ ನಮನ,
ಭೈರವ ಭೃಗುನಂದನ; ಶುಭಮಂಗಳಂ |

ವಾಲಿವಾನರ ವಿದಳನ, ಸಪ್ತಸಾಲ ಸಮುಚ್ಛೇದನ, ರಾವಣಾಸುರ ಮಥನ,
 ಮೈಥಿಲೀರಮಣ ರಾಮ; ಜಯಮಂಗಳಂ |
 ನೀಲನೀರದತ್ಯಾಮ, ಯದುಕುಲಸೋಮ, ರಿಪುಗಣಭೀಮ,
 ವಿಶ್ವಸಾರ್ವಭೌಮ ಶ್ರೀಕೃಷ್ಣ; ನಿತ್ಯ ಶುಭಮಂಗಳಂ

||೬||

ಮಧ್ಯಮಾವತಿ

ಕಲುಷವಿದೂರ, ಸಕಲಜೀವ ದಯಾಪರ, ಯಾಗಯಜ್ಞ ನಿಷೇಧಕರ,
 ಶಾಂತಾಕಾರ ಬುದ್ಧದೇವ; ಜಯಮಂಗಳಂ |
 ಕಲಿಯುಗಾಂತ ಗೋಚರ, ಖಡ್ಗಾಯುಧಕರ, ಖಳನೃಪಹರ,
 ಅಶ್ವಾರೂಢ ಕಲ್ಪಿಶರೀರ; ಶುಭಮಂಗಳಂ |
 ಜಲಧಿಶಯನ, ರವಿಚಂದ್ರವಿಲೋಚನ, ಪಾಪವಿಮೋಚನ,
 ಪತಿತಪಾವನ ಲಕ್ಷ್ಮೀನಾರಾಯಣ; ಜಯಮಂಗಳಂ |
 ನಳಿನಾಸನ, ಫಣಿಭೂಷಣ, ಪಾಕಶಾಸನ, ಸಕಲಮುನಿಜನ ನಿತ್ಯೋಪಾಸಿತ
 ವರಸುಗುಣ ವಾಸುದೇವ; ನಿತ್ಯ ಶುಭಮಂಗಳಂ

||೭||

ಜಯ ಮಂಗಳಂ; ಜಯ ಜಯ ಮಂಗಳಂ; ನಿತ್ಯ ಶುಭಮಂಗಳಂ ||

(ಇತಿ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ನಾರಾಯಣ ಮಂಗಳಾಶಾಸನಂ ಸಮಾಪ್ತಂ)

1.8 ದಶಾವತಾರ ನಾರಾಯಣಾಭಿವಂದನಂ

ರಾಗ : ಮಧ್ಯಮಾವತಿ

ನಮೋಸ್ತು ಕಲ್ಪಾಂಬುಧಿ ಮಹಾಮತ್ಸ್ಯರೂಪಾಯ |
 ನಮೋಸ್ತು ಮಹೋನ್ನತ ಮಂಧರಧರ ಕಚ್ಚಪಾಯ |
 ನಮೋಸ್ತು ಮೇದಿನೀಶೃಂಗತಲ ಮಹಾಬಲ ಶೂಕರಾಯ |
 ನಮೋಸ್ತು ಕನಕಕಶಿಪು ವಕ್ರಸ್ಥಳಭೇದಕ ನರಸಿಂಹಾಯ

||೧||

ನಮೋಸ್ತು ಬಾಲವಟುವೇಷಧರ ವಾಮನಾಯ |
 ನಮೋಸ್ತು ಕ್ಷತ್ರಿಯಾಂತಕ ಭೈರವ ಭಾರ್ಗವಾಯ |
 ನಮೋಸ್ತು ದಶರಥಾತ್ಮಜ ಜಾನಕೀಕಾಂತಾಯ |
 ನಮೋಸ್ತು ದೇವಿಕೀನಂದನ ದ್ವಾರಕಾಪುರಾಧಿಪಾಯ

||೨||

ನಮೋಸ್ತು ಸರ್ವಭೂತ ದಯಾಪರ ಬುದ್ಧದೇವಾಯ |
 ನಮೋಸ್ತು ಖಳನೃಪಹರ ಅಶ್ವಾರೂಢ ಕಲ್ಪಿಶರೀರಾಯ |
 ನಮೋಸ್ತು ಇತಿ ದಶಾವತಾರ ರೂಪಧರ ನಾರಾಯಣಾಯ |
 ನಮೋಸ್ತು ವರವೈಷ್ಣವ ಶ್ರೀನಿವಾಸಾರ್ಚಿತ ಚರಣಾಂಬುಜಾಯ

||೩||

(ಇತಿ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಶ್ರೀಮನ್ನಾರಾಯಣಾಭಿವಂದನಂ ಸಮಾಪ್ತಂ)

ಬೌಳಿ

ರಘುಕುಲೋತ್ತಮ ದಶರಥನಂದನ ರಾಮಚಂದ್ರಾಯ ನಮೋ ನಮೋ |
 ದೇವೀ ಕೌಸಲ್ಯಾತಿತಯ ಪುತ್ರವಾತ್ಸಲ್ಯ ಕಾರಕಾಯ ನಮೋ ನಮೋ |
 ಪ್ರತಸ್ತು ಭ್ರಾತೃಭರತಲಕ್ಷಣಶತ್ರುಘ್ನ ಸಮೇತಾಯ ನಮೋ ನಮೋ |
 ಸಾಕೇತಜನ ಮನರಂಜನ ಸುಂದರ ಬಾಲಕಾಯ ನಮೋ ನಮಃ ||೧೦||

ಆರಭಿ

ಕುಶಿಕಸುತಾರ್ಪಿತ ಸಮಸ್ತ ದಿವ್ಯಾಸ್ತ್ರ ವಿಶಾರದಾಯ ನಮೋ ನಮೋ |
 ಸಹಸ್ರಗಜಬಲ ಭಯಾನಕ ತಾಟಕಾ ವಿಭಂಜನಾಯ ನಮೋ ನಮೋ |
 ಸುಬಾಹ್ಯಾದಿ ಮುನಿಜನರಿಪುಗಣ ವಿದಾರಾಯ ನಮೋ ನಮೋ |
 ವರಮುನಿವಿಶ್ವಾಮಿತ್ರಸವನ ನಿರ್ವಿಘ್ನ ಪರಿಸಮಾಪ್ತಕಾರಕಾಯ ನಮೋ ನಮಃ ||೧೧||

ಮೋಹನ

ಅಹಲ್ಯಾಶಾಪ ಶಮನಕರ ಪೂಜ್ಯಚರಣಾರವಿಂದಾಯ ನಮೋ ನಮೋ |
 ಪತುಪತಿ ಮಹಾಧನುರ್ಭಂಜನಾದ್ಭುತ ವೀರ್ಯಾಯ ನಮೋ ನಮೋ |
 ಸರ್ವಾಭರಣಾಲಂಕೃತ ಕನ್ಯಾರತ್ನ ಜಾನಕೀ ಪಾಣಿಗ್ರಹಣಾಯ ನಮೋ ನಮೋ |
 ಚೈರವ ಭಾರ್ಗವ ದರ್ಪಖಂಡನ ವಿಷ್ಣುಚಾವಧರಣಾಯ ನಮೋ ನಮಃ ||೧೨||

ಬೇಹಾಗ್

ಪಿತೃವಚನಪಾಲನಾರ್ಥ ಜಟಾವಲ್ಕಧರ ವಿಪಿನವಾಸಾಯ ನಮೋ ನಮೋ |
 ನಿಜಭಕ್ತ ಗುಹರಾಜಾತಿಥ್ಯಾತ್ಮಂತಾದರ ಸ್ವೀಕರಣಾಯ ನಮೋ ನಮೋ |
 ಸಜಲಭರ ಪವಿತ್ರಗಂಗಾತರಂಗಿಣಿ ತಾರಣಾಯ ನಮೋ ನಮೋ |
 ಭರದ್ವಾಜಮುನಿವಿದಿತ ಚಿತ್ರಕೂಟಾದ್ರಿ ನಿಕೇತನಾಯ ನಮೋ ನಮಃ ||೧೩||

ಸಿಂಧುಚೈರವಿ

ಮೈಥಿಲೀಸಹ ಮಂದಾಕಿನೀ ಜಲಕ್ರೀಡಾ ವಿನೋದಾಯ ನಮೋ ನಮೋ |
 ಪ್ರಿಯಾನುಜ ವಿನೀತಭರತ ಪ್ರಾರ್ಥನಾನುಮೋದನಾಯ ನಮೋ ನಮೋ |
 ಪಿತೃವಿಯೋಗ ಶೋಕಸಂತಾಪ ಪ್ರಕಟನಾಯ ನಮೋ ನಮೋ |
 ಪಾವನಪಾದಸ್ಪರ್ಶಿತ ಪವಿತ್ರ ಪಾದುಕಾ ಪ್ರದಾಯಕಾಯ ನಮೋ ನಮಃ ||೧೪||

ಕಾನಡ

ಅತ್ರಿಅನಸೂಯಾ ಪ್ರಿಯವಚನಯಾಮಿತಾನಂದಿತಾಯ ನಮೋ ನಮೋ |
ಮುನಿಮಂಗಳಾಶಾಸನಶ್ರುತ ದಂಡಕಾರಣ್ಯ ಪ್ರವೇಶನಾಯ ನಮೋ ನಮೋ |
ಖಳ ಪಿಶಿತಾಶನ ನಿಶಾಚರ ನಿರಸನಕರ ನಿಶ್ಚಿತ್ತಾರ್ಥಯ ನಮೋ ನಮೋ |
ಮದಮತ್ತ ಬೃಹದಾಕಾರ ವಿರಾಧ ವಿದಳನಾಯ ನಮೋ ನಮಃ ||೬||

ಆನಂದಭೈರವಿ

ಅಗಸ್ತ್ಯಮುನಿದತ್ತ ಮಹಾವೈಷ್ಣವಾಸ್ತ್ರ ಗ್ರಹಣಾಯ ನಮೋ ನಮೋ |
ಪ್ರಶಾಂತಮಯ ಪಂಚವಟೀತಟ ನಿವಾಸಾಯ ನಮೋ ನಮೋ |
ಶೂರ್ಪಣಖಾವಚನಾಗತ ಖರದೂಷಣಾದಿ ವಧಕರಾಯ ನಮೋ ನಮೋ |
ಮಾಯಕನಕಕುರಂಗ ರೂಪಧರ ಮಾರೀಚಾಂತಕಾಯ ನಮೋ ನಮಃ ||೭||

ಷಣ್ಮುಖಪ್ರಿಯ

ಪತಗಜಟಾಯು ಅಪರಕ್ರಿಯಾ ಸ್ವಯಂಕರಾಯ ನಮೋ ನಮೋ |
ಶಾಪಗ್ರಸ್ತ ಘೋರಾಕಾರ ಕಬಂಧಕಾಯ ದಹನಕರಾಯ ನಮೋ ನಮೋ |
ಪೂಜ್ಯತಬರೀ ನಿವೇದಿತ ಫಲಮೂಲಾಶನಾಯ ನಮೋ ನಮೋ |
ಸಮೀರಸೂನು ಸಮಾಗತಾನಂದ ಹರ್ಷೋನ್ಮುಖಾಯ ನಮೋ ನಮಃ ||೮||

ಕಾಂಭೋದಿ

ಅನಲಾಭಿಮುಖಿ ರವಿತನಯಸಖ್ಯ ಪರಿಗ್ರಹಣಾಯ ನಮೋ ನಮೋ |
ಸುರಪತಿಸುತ ಪ್ರಮದವಾಲೀ ಸಂಹರಣಾಯ ನಮೋ ನಮೋ |
ಭವ್ಯಚೂಡಾಮಣಿ ದರ್ಶನಾನಂದ ಪುಲಕಿತಗಾತ್ರಾಯ ನಮೋ ನಮೋ |
ಋಕ್ಷವಾನರಾದಿಸೇನಾಸಮೇತ ಲಂಕಾಭಿಮುಖಿ ನಿರ್ಗಮನಾಯ ನಮೋ ನಮಃ ||೯||

ವಸಂತ

ಶರಣಾಗತ ವಿನಮ್ರ ವಿಭೀಷಣಾಭಯಪ್ರದಾಯ ನಮೋ ನಮೋ |
ಸಾಗರೋಲ್ಲಂಘನ ಮಹೋನ್ನತ ಸೇತುವಿರಚನಾಯ ನಮೋ ನಮೋ |
ಲಂಕಾಪುರನಿವಸಿತ ಸಕಲರಿಪುಗಣ ಭಯಾನಕಾಯ ನಮೋ ನಮೋ |
ಅಧರ್ಮಪ್ರವರ್ತಿತ ಅಧಮರಾವಣಾಸುರಾದಿ ವಿಭೇದನಾಯ ನಮೋ ನಮಃ ||೧೦||

ಸುರಟೆ

ವಿಮಾನಾರುಢಾಗತ ಅಜಭವಸುರೇಲಾದಿ ಸ್ತುತಿಪಾತ್ರಾಯ ನಮೋ ನಮೋ |
ಜ್ವಲನಪೂತ ಸೀತಾಸಮೇತ ಪುಷ್ಪಕಯಾಗಾರೂಢಾಯ ನಮೋ ನಮೋ |
ಬಂಧುಮಿಲನಾನಂದೋತ್ಸುಕಾಯೋಧ್ಯಾಪುರಾಗಮನಾಯ ನಮೋ ನಮೋ |
ಜನಮನರಂಜಿತ ಪಟ್ಟಾಭಿಷಿಕ್ತ ಕೋಸಲೇಂದ್ರಾಯ ನಮೋ ನಮಃ ||೧೦||

ಮಧ್ಯಮಾವತಿ

ಲೋಕಪಾಮರ ಜನಾಪವಾದೇನ ಮನೋವ್ಯಾಕುಲನಾಯ ನಮೋ ನಮೋ |
ಪತಿವ್ರತಾ ಶಿರೋಮಣೀ ಸೀತಾಂ ವಿಪಿನ ಪ್ರೇಷಕಾಯ ನಮೋ ನಮೋ |
ಪುತ್ರಲವಕುಶ ರಾಮಾಯಣಗಾನಾಮೃತಾಸ್ವಾದಕಾಯ ನಮೋ ನಮೋ |
ಮಾನವಾದ್ಯುತರೂಪತ್ಯಜ್ಯ ಪೈಕುಂಠ ನಿರ್ಗಮನಾಯ ನಮೋ ನಮಃ ||೧೧||

(ಇತಿ ಶ್ರೀದೈವೈವ ಶ್ರೀನಿವಾಸ ವಿರಚಿತ ಶ್ರೀರಾಮಾಭಿವಂದನಂ ಸಮಾಪ್ತಂ)

1.10 ಶ್ರೀಮಹಾಲಕ್ಷ್ಮೀ ಪ್ರಾರ್ಥನಾ

ರಾಗಮಾಲಿಕಾ

ಆನಂದಭೈರವಿ

ಅನುಪಮ ಗುಣಶಾಲಿನೀ, ಆನಂದಾಮೃತ ವರ್ಷಿಣೀ, ಅಘಜಾಲ ವಿದಾರಿಣೀ,
ಅಂಬುಜನಾಭ ಅನಪಾಯಿನೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ |
ಇನಕೋಟಿ ಸಂಕಾಶಿನೀ, ಇವಪರ ಸುಖಿದಾಯಿನೀ, ಇತಿಹಾಸ ಪುರಾಣಾದಿ ವಿಶ್ವಾಸಿನೀ,
ಇಂದ್ರಾದಿದೇವವಿನುತ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ |
ಉನ್ನತೈಶ್ವರ್ಯಕಾರಿಣೀ, ಉದಧಿ ಉದ್ಯವ ತರುಣೀ, ಉಜ್ವಲಕಾಂತಿ ಸುಶರೀರಿಣೀ,
ಉರಗಶಯನ ಉರಸ್ಥಭೂಷಣೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ |
ಏಕಾಂಕಕಲಾ ಸದೃಶಿನೀ, ಏಕಾಗ್ರಚಿತ್ತ ರಂಜಿನೀ, ಏಕೋತ್ತಮ ಮಾನಿನೀ,
ಏಕೈಕಪರಿಪ್ರಿಯಭಾಮಿನೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ ||೧||

ಸಾವೇರಿ

ಓಂಕಾರನಾದ ಸ್ವಾದಿನೀ, ಓಷಧೀಶ ಭಗಿನೀ, ಓಜಸ್ವಧಿನೀ, ಔದಾರ್ಯಾದಿ
ಆದರ್ಶರೂಪಿಣೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ |
ಕಂಕಣಕೇಯೂರ ಕನಕಾಂಬರ ಕಂಚುಕಧಾರಿಣೀ, ಕುಂಕುಮಾರ್ಚನ ತೋಷಿಣೀ,
ಕಲಿಕಲುಷಹಾರಿಣೀ, ಕಾಮಜನಕ ಕಾಂತಾಮಣೀ ಶ್ರೀಮಹಾಲಕ್ಷ್ಮೀ,
ಕೃಪಯಾವಲೋಕಯ ಮಾಂ |

ಚಂಪಕಾದಿ ಸುಮಮಾಲಿನೀ, ಚಾರುಚಂದ್ರಹಾಸಿನೀ, ಚಂದನಾದಿ ಸುಗಂಧಿನೀ,
ಚಕ್ರಧರ ಸಪಥರ್ಮಚಾರಿಣೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ ।
ಡಂಬರಾರಾಧನ ವಿದೂರಿಣೀ, ಡಮರುಗಾಡಿ ವಾದ್ಯತಾಳ ಮೋದಿನೀ, ಧಾಮರಾ
ಗಮಿನೀ, ವಿಧುವಿಡಂಬನಾನನ ರಮಣೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ ॥೧॥

ಕಾನಡ

ತಂತ್ರಮಂತ್ರಾದಿ ನಿರೂಪಿಣೀ, ತಾಪಸಜನ ರಕ್ಷಿಣೀ, ತಾಪತ್ರಯಾದಿ ನಿವಾರಿಣೀ,
ತೈಲೋಕನಾಥ ಅಂತರಂಗಿಣೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ ।
ಪುಂಡರೀಕ ವಿರಾಜಿತ ಪಾಣೀ, ಪರಿಪರಿ ವಿಧಫಲ ಪ್ರದಾಯಿನೀ, ಪತಿವ್ರತಾ ಶಿರೋಮಣೀ,
ಪ್ರಧಾನಪುರುಷ ಪ್ರಿಯಪ್ರಣಯಿನೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ ।
ಯಂತ್ರೋಪಸಿದ್ಧಿಕಾರಿಣೀ, ಯತಿವರ ಭಾವನಾವೇಶಿನೀ, ಯೋಗಮಾರ್ಗದರ್ಶಿನೀ,
ಯದುತ್ಕಲಾಧೀಶ ಪತಿಪರಾಯಣೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ ।
ರಂಜಿತ ಮನಮೋಹಿನೀ, ರಾಜಾದಿರಾಜವಂದಿತ ಚರಣನಳಿನೀ, ರಣಿತ ಕಿಂಕೀಣೀ,
ರಾಜೀವಾಕ್ಷರಮಣೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ ॥೨॥

ಮಧ್ಯಮಾವತಿ

ಲಂಬಾಲಕ ಮಧುಕರವೇಣೀ, ಲಲಿತಾಬ್ಜಲೋಚನೀ, ಲಸತ್ಪುಂಡಲಧಾರಿಣೀ,
ಲಕ್ಷ್ಮಣ ಪರಿಪೂರಿತ ಸೀಮಂತಿನೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ ।
ವಂದ್ಯಮಾನ ವರವರ್ಣಿನೀ, ವಿವಿಧಾರ್ಥ ವಿತರಣಧೋರಣೀ, ವಿಶ್ವವ್ಯಾಪಿನೀ,
ವೈಕುಂಠವಾಸುದೇವಮನೋವಿಕಾಸಿನೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ ।
ಶೃಂಗಾರಲೀಲಾ ತರಂಗಿಣೀ, ಶ್ರೀತಜನಪರಿಪೋಷಿಣೀ, ಶ್ರೀವೈಷ್ಣವ ಶ್ರೀನಿವಾಸ
ಹೃದಾಗಾರಿಣೀ, ಶ್ರೀಮನ್ಮಹಾವಿಷ್ಣು ಕುಟುಂಬಿನೀ ಶ್ರೀಮಹಾಲಕ್ಷ್ಮೀ,
ಕೃಪಯಾವಲೋಕಯ ಮಾಂ ।
ಸಿಂಧುರಾಜ ನಂದಿನೀ, ಸಂತಾನ ಸೌಭಾಗ್ಯ ಸುಖಿಸಂಪತ್ಕಾರಿಣೀ, ಸುಧಾಮಧುರ ಭಾಷಿಣೀ,
ಸಕಲಲೋಕ ಜನನೀ ಶ್ರೀಮಹಾಲಕ್ಷ್ಮೀ, ಕೃಪಯಾವಲೋಕಯ ಮಾಂ ॥೩॥
(ಇತಿ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಶ್ರೀಮಹಾಲಕ್ಷ್ಮೀ ಪ್ರಾರ್ಥನಾ ಸಮಾಪ್ತಂ)

1.11 ಪಾರ್ವತೀ ಪರಮೇಶ್ವರೀ ಅಭಿವಂದನಂ **ರಾಗ : ಮಧ್ಯಮಾವತಿ**

ನಮೋಸ್ತು ಪ್ರಣಾತಾರ್ತಿಹರ ಪ್ರಣಯಿನೀ, ಪಾರ್ವತೀ ಪರಮೇಶ್ವರೀ ।
ನಮೋಸ್ತು ಉರಗಭೂಷಣ ಮನೋಲ್ಲಾಸಿನೀ, ಉಮಾಮಹೇಶ್ವರೀ ।
ನಮೋಸ್ತು ರತಿವತಿಹರ ರುದ್ರರಮಣೀ, ರಾಜರಾಜೇಶ್ವರೀ ।
ನಮೋಸ್ತು ಶಂಭೋಶಿವಶಂಕರತಾಲಿನೀ, ಶಿವಕಾಮೇಶ್ವರೀ ॥೧॥

ನಮೋಸ್ತು ಅನುಪಮಕೃಪಾಸಾಗರೀ, ಅನ್ನಪೂರ್ಣೇಶ್ವರೀ |
 ನಮೋಸ್ತು ಅಪರಮಿತಾನಂದಲಹರೀ, ಅಖಿಲಾಂಡೇಶ್ವರೀ |
 ನಮೋಸ್ತು ಚಾರುಚಂದ್ರಕಲಾಧರೀ, ಚಾಮುಂಡೇಶ್ವರೀ |
 ನಮೋಸ್ತು ತಾರಕಮಂತ್ರೋಪದೇಶಕರೀ, ತ್ರಿಲೋಕೇಶ್ವರೀ ||೨||

ನಮೋಸ್ತು ಏಕಾಮ್ರೇಶ್ವರ ಕಾಂತಾಮಣೀ, ಕಂಚೀಕಾಮಾಕ್ಷೀ |
 ನಮೋಸ್ತು ಸುಂದರೇಶ್ವರ ಮನೋನೃಣೀ, ಮಧುರೈ ಮಿನಾಕ್ಷೀ |
 ನಮೋಸ್ತು ವಿಶ್ವೇಶ್ವರ ಭಾಮಾಮಣೀ, ಕಾಶೀವಿತಾಲಾಕ್ಷೀ |
 ನಮೋಸ್ತು ನೀಲಕಂಠೇಶ್ವರ ನಾರೀಮಣೀ, ನಾಗನಗರ ನೀಲಾಯತಾಕ್ಷೀ ||೩||

ನಮೋಸ್ತು ಅರುಣಗಿರಿನಾಥ ಅಂತರಂಗಿಣೀ, ಅಂಬಾ ಭವಾನೀ |
 ನಮೋಸ್ತು ಕಪಾಲೇಶ್ವರ ಕಾಮವರ್ಧಿನೀ, ಕಾತ್ಯಾಯಿನೀ |
 ನಮೋಸ್ತು ಪಂಚನದೀಶ ಹೃದಾಗಾರಿಣೀ, ಧರ್ಮಸಂಪರ್ಧಿನೀ |
 ನಮೋಸ್ತು ಮಹಾದೇವ ಮನೋವಿಕಾಸಿನೀ, ಮೃಡಾನೀ ||೪||

ನಮೋಸ್ತು ಅದ್ರೀಶಾಧಿಪತನಯಾ, ಅಭಯಾಂಬಾ |
 ನಮೋಸ್ತು ಕೈಲಾಸಗಿರಿನಾಥಜಾಯಾ, ಕಮಲಾಂಬಾ |
 ನಮೋಸ್ತು ಭವಪಾಶಹರ ಶಿವಭಾರ್ಯಾ, ಬಾಲಾಂಬಾ |
 ನಮೋಸ್ತು ಶ್ರೀಶೈಲಮಲ್ಲಿಕಾರ್ಜುನಪ್ರಿಯಾ, ಭ್ರಮರಾಂಬಾ ||೫||

ನಮೋಸ್ತು ಆಕಳಂಕಜನಾನುಕೂಲಯೇ, ಕಮಲೇ |
 ನಮೋಸ್ತು ನಿರುಪಮಾನಂದಾಮೃತಾಲಯೇ, ನಿರ್ಮಲೇ |
 ನಮೋಸ್ತು ವಿಧುರವಿಸಮಮಣಿವಲಯೇ, ವಿಮಲೇ |
 ನಮೋಸ್ತು ಶಿವಶಂಕರ ವಾಮಭಾಗನಿಲಯೇ, ಶ್ಯಾಮಲೇ ||೬||

ನಮೋಸ್ತು ನೀಲಲೋಹಿತ ನಿತ್ಯಾತ್ಮಿಕೇ, ನಿಲೋತ್ಪಲನಾಯಿಕೇ |
 ನಮೋಸ್ತು ಬೃಹದೇಶ್ವರ ಹೃತ್ತಂಜರಶುಕೇ, ಬೃಹನ್ನಾಯಿಕೇ |
 ನಮೋಸ್ತು ವಿಮಲವಿಜ್ಞಾನ ಪ್ರದಾಯಿಕೇ, ವಿಜಯಾಂಬಿಕೇ |
 ನಮೋಸ್ತು ಸಕಲ ಸೌಭಾಗ್ಯದಾಯಿಕೇ, ಸೌಂದರ್ಯನಾಯಿಕೇ ||೭||

(ಇತಿ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಪಾರ್ವತೀ ಪರಮೇಶ್ವರೀ ಅಭಿವಂದನಂ ಸಮಾಪ್ತಂ)

ಶ್ರೀಮನ್ನಾರಾಯಣಂ ಭೂರಮಾರಮಣಂ |
ಶ್ಯಾಮಸುಂದರಂ ಹೇಮಾಭರಣಧರಂ |
ಸೋಮಸಮಾನನಂ ತಾಮರಾಯತಲೋಚನಂ |
ಪ್ರೇಮಾತಿತಯಪೂರ್ಣಂ ವಂದೇ ವಿಷ್ಣುಂ ನಿಸ್ಸಮಾಭ್ಯುಧಿಕವೀರಂ ||೧೧||

ಅಂತರ್ಜ್ಯೋತಿಸ್ವರೂಪಂ ಅಂತರ್ಶಕ್ತಿಪೂರ್ಣಂ |
ಅಂತರ್ಯಾಮಿನಂ ಅಂತರ್ಮುಖಂ ಬಾ-
ಹ್ಯಾಂತರ ವ್ಯಾಪಿನಂ ಅಂತರಾತ್ಮಂ ಲೋ-
ಕಾಂತರಂಗಂ ವಂದೇ ವಿಷ್ಣುಂ ನಿರಂತರುಪಾಸಿತ ಭಕ್ತಜನಗೋಚರಂ ||೧೨||

ಅನಂತರೂಪಂ ಅನಂತಶಯನಂ |
ಅನಂತನಯನಂ ಅನಂತಪದ್ಮನಾಭಂ |
ಅನಂತಾಂಗಂ ಅನಂತನಾಮಂ |
ಅನಂತಂ ವಂದೇ ವಿಷ್ಣುಂ ಅನಂತಾನಂತಾಹ್ಲಾದಕರ ಲೀಲಂ ||೧೩||

ಅನಾಥರಕ್ಷಣದೀಕ್ಷಂ ಅನಾಥಬಂಧುಂ |
ಅನಾಥಾರ್ಥಿಹರಣಂ ಅನಾಥಾಶ್ರಯದಾತಂ |
ಅನಾಥಾಧಾರಂ ಅನಾಥೋದ್ಧಾರಕಂ |
ಅನಾಥ ಶರಣ್ಯಂ ವಂದೇ ವಿಷ್ಣುಂ ದೀನಾನಾಥಜನಾಭಯದಾಯಕಂ ||೧೪||

ಆತ್ಮಸ್ವರೂಪಂ ಆತ್ಮತತ್ವವಿಚಾರಂ |
ಆತ್ಮಾಧಾರಂ ಆತ್ಮಜ್ಞಾನಂ |
ಆತ್ಮೋದ್ಧಾರಕಂ ಆತ್ಮಜ್ಯೋತಿಂ |
ಆತ್ಮಾಭಿರಾಮಂ ವಂದೇ ವಿಷ್ಣುಂ ಆತ್ಮನಿವೇದನಾನಂದಿತಂ ||೧೫||

ಆನಂದಲೋಲಂ ಆನಂದಮಯಂ |
ಆನಂದಾತಿಶಯಂ ಆನಂದಸ್ವರೂಪಂ |
ಆನಂದಾಮೃತವರ್ಷಿಣಂ ಆನಂದಾಂಬುಧಿಂ |
ಆನಂದಂ ವಂದೇ ವಿಷ್ಣುಂ ಆನಂದಸುಖದಾಯಕಂ ||೧೬||

ಆದಿಪುರುಷಂ ಆದಿಶಕ್ತಿನಿಯಾಮಕಂ |
ಆದಿತ್ಯಹೃದಯಂ ಆದಿಮಧ್ಯಾಂತರಹಿತಂ |
ಆದಿಶೇಷತಲ್ಪಶಯನಂ ಆಧಿವ್ಯಾಧಿನಿವಾರಕಂ |
ಆದಿಗುರುಂ ವಂದೇ ವಿಷ್ಣುಂ ಜಗದಾದಿ ನಿರ್ವಾಹಕಂ ||೧೭||

ಇಂದುನಿಭ ವದನಂ ಇಂದುಕಲಾ ಸದೃಶಂ |
 ಇಂದೀವರ ಶ್ಯಾಮಂ ಇಂದಿಂದಿರ ಕುಂತಲಂ |
 ಇಂದುಕುಲಾಭ್ಯಸೋಮಂ ಇಂದುಸಮಾನ ಶೀತಲಂ |
 ಇಂದುಶೇಕರ ಮಿತ್ರಂ ವಂದೇ ವಿಷ್ಣುಂ ಇಂದುಸೋದರೀ ರಮಣಂ ||೮||

ಇಂದ್ರನೀಲಮಣಿನಿಭ ಶ್ಯಾಮವರ್ಣವಪುಷಂ |
 ಇಂದ್ರಾದಿ ದಿಕ್ಪಾಲಕಾದ್ಯಾಭಿವಂದಿತ ಪಾದಾಂಬುಜಂ |
 ಇಂದ್ರಾರಿ ಮದೋನ್ಮತ್ತ ದುಷ್ಟದೈತ್ಯದಾನವ ಸಂಹಾರಂ |
 ಇಂದ್ರಿಯಾತೀತಂ ವಂದೇ ವಿಷ್ಣುಂ ಇಂದ್ರಜಾಲ ವಿಜಿತ ಮಹಾವಿದ್ಯಾಧಿಪಂ ||೯||

ಉನ್ನತೋನ್ನತ ಮಹಿಮಾತಿಶಯ ವೀರಂ |
 ಉನ್ನತೋನ್ನತ ಮನರಂಜಿತ ಸುಲಲಿತಾಕಾರಂ |
 ಉನ್ನತೋನ್ನತ ಸಕಲ ಸದ್ಗುಣಾಪಾರಂ |
 ಉನ್ನತೋನ್ನತ ಪುರುಷಂ ವಂದೇ ವಿಷ್ಣುಂ ಉನ್ನತೋನ್ನತಾಭ್ಯುದಯಕಾರಕಂ ||೧೦||

ಕನಕಮಣಿಮಕುಟಮಕರಕುಂಡಲಂ |
 ಕನಕಾಂಗದ ಕಂಕಣಕೇಯೂರ ಕೌಸ್ತುಭಂ |
 ಕನಕಾಂಬರಾಲಂಕೃತ ಕಮನೀಯಗಾತ್ರಂ |
 ಕನಕಾದ್ರಿನಿಲಯಂ ವಂದೇ ವಿಷ್ಣುಂ ಧನಕನಕಸಂಪತ್ಕಾರಕಂ ||೧೧||

ಕಮಲಚರಣಂ ಕಮಲಕೋಮಲರೂಪಂ |
 ಕಮಲಲೋಚನಂ ಕಮಲಾನನಂ |
 ಕಮಲಾಸನಾದಿನುತಂ ಕರಕಮಲಧೃತಂ |
 ಕಮಲನಾಭಂ ವಂದೇ ವಿಷ್ಣುಂ ಕಮಲಜಾ ಮನೋಹರಂ ||೧೨||

ಕರುಣಾಸಿಂಧುಂ ಕರುಣಾನಿಧಿಂ |
 ಕರುಣಾಮಯಂ ಕರುಣಾಕರಂ |
 ಕರುಣಾರ್ದ್ರ ಹೃದಯಂ ಕರುಣಾಮೃತ ವರ್ಷಿಣಂ |
 ಕರುಣಾಮೂರ್ತಿಂ ವಂದೇ ವಿಷ್ಣುಂ ಕರುಣಾಪೂರಿತ ಕಟಾಕ್ಷಂ ||೧೩||

ಕರ್ಮಪ್ರವರ್ತಕಂ ಕರ್ಮಾಚರಿತಂ |
 ಕರ್ಮೋಪೇತಂ ನಿಷ್ಕಾಮಕರ್ಮಂ |
 ಕರ್ಮದೋಷರಹಿತಂ ಕರ್ಮಾತೀತಂ |
 ಕರ್ಮಯೋಗಿನಂ ವಂದೇ ವಿಷ್ಣುಂ ಕರ್ಮಾನುಸಾರ ಫಲವಿದಾಯಕಂ ||೧೪||

ಕಾಮಕೋಧರಹಿತಂ ಕಾಮತಾಪಹರಣಂ ।
 ಕಾಮಾಕ್ಷೀಸೋದರಂ ಕಾಮಾರಿಪ್ರಿಯಮಿತ್ರಂ ।
 ಕಾಮಿತಫಲಪ್ರದಂ ಕಾಮಕೋಟಿಸುಂದರಂ ।
 ಕಾಮಜನಕಂ ವಂದೇ ವಿಷ್ಣುಂ ಕಾಮಿತಾರ್ಥದಾಯಕಂ ॥೧೫॥

ಕೃಷ್ಣಂ ನಂದಕುಮಾರಂ, ಕೃಷ್ಣಂ ಗೋಕುಲಗೋಪಬಾಲಂ ।
 ಕೃಷ್ಣಂ ಮುರಳೀಗಾನಲೋಲಂ, ಕೃಷ್ಣಂ ದೈತ್ಯಾಂತಕಂ ।
 ಕೃಷ್ಣಂ ಗೋವರ್ಧನಗಿರಿಧಾರಂ, ಕೃಷ್ಣಂ ವಜ್ರನಾರಿ ಪರಿವೃತಂ ।
 ಕೃಷ್ಣಂ ದ್ವಾರಕಾಪುರಾಧೀಶಂ, ವಂದೇ ವಿಷ್ಣುಂ ಭಾಗವತಪುರಾಣಪುರುಷಂ, ಶ್ರೀಕೃಷ್ಣಂ ॥೧೬॥

ಚಾರುದೇಹಂ ಚಾರುಕೇಶಿನಂ ।
 ಚಾರುಗದನಂ ಚಾರುಗಮನಂ ।
 ಚಾರುರೂಪಂ ಚಾರುಲೀಲಂ ।
 ಚಾರುವರ್ಣಂ ವಂದೇ ವಿಷ್ಣುಂ ಚಾರುಮಂದಹಾಸ ವದನಂ ॥೧೭॥

ಜಗದೀಶಂ ಜಗದಾನಂದಕಾರಕಂ ।
 ಜಗನ್ನೋಹನಾಕಾರಂ ಜಗದಾದಿಮೂಲಂ ।
 ಜಗನ್ಮಂಗಳಕರನಾಮಂ ಜಗದಾಧಾರಂ ।
 ಜಗದಭಿರಾಮಂ ವಂದೇ ವಿಷ್ಣುಂ ಶ್ರೀಜಗದಾದಿ ವಂದಿತ ಮಹಾನುಭಾವಂ ॥೧೮॥

ಜ್ಞಾನೋಪದೇಶಕಂ ಜ್ಞಾನಾತೀತಂ ।
 ಜ್ಞಾನಾನಂದಮಯಂ ಜ್ಞಾನನಿಧಿಂ ।
 ಜ್ಞಾನಾತಿಶಯಂ ಜ್ಞಾನಗಮ್ಯಂ ।
 ಜ್ಞಾನಯೋಗಿನಂ ವಂದೇ ವಿಷ್ಣುಂ ಸುಜ್ಞಾನಮತಿದಾಯಕಂ ॥೧೯॥

ದೇವಾದಿದೇವಂ ದೇವೋತ್ತಮಮ್ ।
 ದೇವೇಂದ್ರಾದಿ ವಿನುತಂ ದೇವನಾಯಕಂ ।
 ದೇವಶಿಖಾಮಣಿಂ ದೇವಾಮೃತವರ್ಷಿಣಂ ।
 ದೇವಾದಿನಿಯಾಮಕಂ ವಂದೇ ವಿಷ್ಣುಂ ಶ್ರೀದೇವೀಪ್ರಾಣವಲ್ಲಭಂ ॥೨೦॥

ಧರ್ಮಸಂಸ್ಥಾಪಕಂ ಧರ್ಮಪ್ರವರ್ತಕಮ್ ।
 ಧರ್ಮಾಧರ್ಮ ವಿಮರ್ಷಕಂ ಅ-
 ಧರ್ಮ ವಿದೂರಂ ಧರ್ಮೋಪದೇಶಕಂ ।
 ಧರ್ಮಸ್ವರೂಪಂ ವಂದೇ ವಿಷ್ಣುಂ ಧರ್ಮಂದ್ರಾದಿನುತ ದೇವದೇವಂ ॥೨೧॥



ಧ್ಯಾನಗಮ್ಯಮ್ ಧ್ಯಾನಾಸಕ್ತಂ ।
 ಧ್ಯಾನಯೋಗಿನಂ ಧ್ಯಾನಯೋಗ್ಯಸ್ವರೂಪಂ ।
 ಧ್ಯಾನಭಜನಸುಧಾಮೃತಂ ಧ್ಯಾನನಿಧಿಂ ।
 ಧ್ಯಾನಾನಂದಮ್ ವಂದೇ ವಿಷ್ಣುಂ ಧ್ಯಾನಸಮಾಧಿಗೋಚರಂ ॥೨೨॥

ದಿವ್ಯಾಭರಣಾಲಂಕೃತ ದಿವ್ಯಸುಗಂಧಿತಾಂಗಂ ।
 ದಿವ್ಯಾಯುಧಕರ ದಿವ್ಯಾದ್ಭುತರೂಪಂ ।
 ದಿವ್ಯವೈಕುಂಠವಿರಾಜಿತ ದಿವ್ಯೋನ್ನತ ಪುರುಷಂ ।
 ದಿವ್ಯಾಮೃತ ವಿಭಾಜನ ಚತುರಂ ವಂದೇ ವಿಷ್ಣುಂ ದಿವ್ಯನಾಮಸಂಕೀರ್ತನ ಮೋದಿತಂ ॥೨೩॥

ದೀನವಲ್ಲಲಂ ದೀನಬಂಧುಂ ।
 ದೀನಜನಮಂದಾರಂ ದೀನಪರಿಪಾಲಕಂ ।
 ದೀನರಕ್ಷಣದೀಕ್ಷುಂ ದೀನದಯಾಕರಂ ।
 ದೀನಜನಾಧಾರಂ ವಂದೇ ವಿಷ್ಣುಂ ಪರಮಭಕ್ತಪರಾಧೀನಂ ॥೨೪॥

ನರಹರೀಂ ನರಸಿಂಹಮ್ ।
 ನರೋತ್ತಮಮ್ ನರಾಧಿಪತಿಂ ।
 ನರಕಾಸುರಾದಿರಿಪು ಮರ್ದನಂ ।
 ನರನಾರಾಯಣಂ ವಂದೇ ವಿಷ್ಣುಂ ನರಜನ್ಮಪ್ರಾಪ್ತಿಕಾರಕಂ ॥೨೫॥

ನಾಗಾದಿಶೇಷತಲ್ಪ ನಿಮಿಲಿತ ಯೋಗನಿದ್ರಾಮಯಂ ।
 ನಾಗಕನ್ಯಾ ಪೂಜಿತಪಾದ ಪರಿಶೋಭಿತ ಸಂಕರ್ಷಣಂ ।
 ನಾಗಭೂಷಣ ಕಾಮೋದ್ರಿಕ್ತ ಮೋಹಿನೀರೂಪಾಕೃತಿಂ ।
 ನಾಗಾರಿಯಾನಾರೂಢಂ ವಂದೇ ವಿಷ್ಣುಂ ನಾಗಚಲ ವೆಂಕಟೇಶ ವರದಂ ॥೨೬॥

ನಾದೋಂಕಾರಂ ನಾದಾಮೃತಂ ।
 ನಾದಭರಿತಂ ನಾದೋತ್ತಮಕಾರಣಂ ।
 ನಾದೋಪಾಸನಂ ನಾದಾಚಲದೀಪಂ ।
 ನಾದಬ್ರಹ್ಮಮ್ ವಂದೇ ವಿಷ್ಣುಂ ನಾದಸುಧಾರಸಾಸ್ವಾದಕಂ ॥೨೭॥

ನಾಮವೈಭವಂ ನಾಮರೂಪಂ ।
 ನಾಮತಾರಕಮಂತ್ರಂ ನಾಮಾಮೃತಂ ।
 ನಾಮಸಂಕೀರ್ತನತುಷ್ಟಿತಂ ನಾಮೋದ್ಭವಂ ।
 ನಾಮದೇವಂ ವಂದೇ ವಿಷ್ಣುಂ ನಾಮಜಪಸಿದ್ಧಿಕಾರಕಂ ॥೨೮॥

ನೀಲಮೇಘ ಘನಶ್ಯಾಮ ಸುಂದರಂ ।
 ನೀಲಕುಟಿಲ ಕುಂತಲಜಾಲ ಶೋಭಿತಂ ।
 ನೀಲಮಣಿ ಮೇಖಿಲಾಭರಣ ಭೂಷಿತಂ ।
 ನೀಲಾದ್ರಿ ನಿಲಯಂ ವಂದೇ ವಿಷ್ಣುಂ ಭೂನೀಕಾರಮಾನಾಯಕಂ ॥೨೯॥

ಪರಮಪಾವನಂ ಪರಮಪುರುಷಂ ।
 ಪರಮಕಾರುಣಿಕಂ ಪರಮೋದಾರಂ ।
 ಪರಮಾನುಗ್ರಹಭರಿತಂ ಪರಮಾದ್ಭುತಚರಿತಂ ।
 ಪರಮಾತ್ಮಮ್ ವಂದೇ ವಿಷ್ಣುಂ ಪರಮಾನಂದ ಸ್ವರೂಪಂ ॥೩೦॥

ಪರಾತ್ಪರಂ ಪರಾಕಾಶಂ ।
 ಪರೋಪಕಾರಂ ಪರಲೋಕಸಾಧನಂ ।
 ಪರಾಕ್ರಮಮ್ ಪರತತ್ವವಿಚಾರಂ ।
 ಪರಬ್ರಹ್ಮಮ್ ವಂದೇ ವಿಷ್ಣುಂ ಪರವಾಸುದೇವಂ ॥೩೧॥

ಪ್ರಾಣಾದಿಪ್ರಿಯಂ ಪ್ರಾಣಧಾರಕಂ ।
 ಪ್ರಾಣಸಂಭೂತಂ ಪ್ರಾಣಸೂಕ್ಷ್ಮಮ್ ।
 ಪ್ರಾಣಾಪಾಯಭಯ ನಿವಾರಕಂ ।
 ಪ್ರಾಣೇಶಂ ವಂದೇ ವಿಷ್ಣುಂ ಶ್ರೀರಮಾಪ್ರಾಣವಲ್ಲಭಂ ॥೩೨॥

ಬ್ರಾಹ್ಮಾಂಡಗರ್ಭಂ ಬ್ರಹ್ಮಣ್ಯಮ್ ।
 ಬ್ರಹ್ಮವಿದ್ಯಾಬೋಧಿತಂ ಬ್ರಹ್ಮಸ್ತುತಂ ।
 ಬ್ರಹ್ಮಾಂಡವ್ಯಾಪಿನಂ ಬ್ರಹ್ಮಾನಂದಂ ।
 ಬ್ರಹ್ಮಾದಿಗುರುಂ ವಂದೇ ವಿಷ್ಣುಂ ಬ್ರಹ್ಮಾಂಡನಾಯಕಂ ॥೩೩॥

ಛಕ್ತವತ್ಸಲಂ ಭಕ್ತಗಣಪರಿವೃತಂ ।
 ಛಕ್ತಜನಮಂದಾರಂ ಭಕ್ತಪರಾಧೀನಂ ।
 ಛಕ್ತಹೃದಯವಿರಾಜಮಾನಂ ಭಕ್ತಾಭಿಮಾನಂ ।
 ಛಕ್ತೋತ್ತಮಂ ವಂದೇ ವಿಷ್ಣುಂ ಭಕ್ತಜನೋಪಾಸಿತ ಭಗವಂತಂ ॥೩೪॥

ಐವಾತಿಶಯ ಭಕ್ತಜನ ಸಮಾಧಿಗೋಚರಂ ।
 ಐವನಾನುಸಾರ ವಿವಿಧರೂಪ ಪ್ರಕಟನಂ ।
 ಐವಿತ ಕವಿವರ ಕಲ್ಪನಾಸ್ಮೃತಿಯುತ್ಪನ್ನಂ ।
 ಐವರಾಗಸುಧಾರಸಾಸ್ವಾದಕಂ ವಂದೇ ವಿಷ್ಣುಂ ಸದ್ಭಾವನಪ್ರೇರಕ ಮಹಾನುಭಾವಂ ॥೩೫॥

ಮಧುರಭಾಷಿಣಂ ಮಧುರನಾಮಂ ।
 ಮಧುರಾಧಿಪತಿಂ ಮಧುಸಂಹಾರಂ ।
 ಮಧುರಾಧರಾಮೃತಂ ಮಧುಪಾನರಸಿಕಂ ।
 ಮಧುರಂ ವಂದೇ ವಿಷ್ಣುಂ ಮಧುರಗಾನ ವಿನೋದಿತಂ ॥೩೬॥

ಮಂಗಳಕರಲೀಲಂ ಮಂಗಳಚರಿತ್ರಂ ।
 ಮಂಗಳಪುಯನಾಮಂ ಮಂಗಳಗಾತ್ರಂ ।
 ಮಂಗಳಾಭರಣಭೂಷಿತಂ ಮಂಗಳನಿಧಿಂ ।
 ಮಂಗಳಂ ವಂದೇ ವಿಷ್ಣುಂ ಭೂರಿಶುಭಮಂಗಳಕಾರಕಂ ॥೩೭॥

ಮಂತ್ರಶರೀರಕಂ ಮಂತ್ರೋದ್ಯವಂ ।
 ಮಂತ್ರೋಪದೇಶಕಂ ಮಂತ್ರತೋಷಿತಂ ।
 ಮಂತ್ರಕಾರಕಂ ಮಂತ್ರಪೂರಕಂ ತಾರಕ-
 ಮಂತ್ರಂ ವಂದೇ ವಿಷ್ಣುಂ ಮಂತ್ರಜಪಸಿದ್ಧಿಫಲಪ್ರದಂ ॥೩೮॥

ಮದನಜನಕಂ ಮಾಧವಂ ಮೃಗ-
 ಮದ ತಿಲಕಂ ಮದನಕೋಟಿಲಾವಣ್ಯಂ ।
 ಮದನಾರಿಭಾವಿತಂ ಮದಶಮನಂ ।
 ಮದಗಜಗಮನಂ ವಂದೇ ವಿಷ್ಣುಂ ಮಧುಕೈಟಭಾಸುರ ವಿದಾರಂ ॥೩೯॥

ಮಹಾವೀರಂ ಮಹೋನ್ನತಂ ।
 ಮಹಾಶಾಂತಂ ಮಹೋದಾರಂ ।
 ಮಹಾಕಾರುಣ್ಯಂ ಮಹೋತ್ಸಾಹಂ ।
 ಮಹಾವೈಭವಂ ವಂದೇ ವಿಷ್ಣುಂ ವರಮಹಾಲಕ್ಷ್ಮೀರಮಣಂ ॥೪೦॥

ಮುನಿಜನಪ್ರಿಯಂ ಮುನಿಗಣವಂದಿತಂ ।
 ಮುನಿವರಭಾವಿತಂ ಮುನಿಗಣಧ್ಯೇಯಂ ।
 ಮುನಿಹೃದಾಗಾರಂ ಮುನಿವೃಂದಾಧೀನಂ ।
 ಮುನಿವರಪ್ರದಂ ವಂದೇ ವಿಷ್ಣುಂ ಮುನಿಮಾನಸಸರೋಮರಾಲಂ ॥೪೧॥

ಮೋಹನಾಕಾರಂ ಮೋಹನಾಂಗಂ ।
 ಮೋಹಿನೀರೂಪಧರಂ ಮೋಹನಾಪಾಂಗಂ ।
 ಮೋಹನರಾಗಮುದಿತಂ ಮೋಹಿತ ಪ್ರಜನಾರೀ ಪರಿವೃತಂ ।
 ಜಗನ್ನೋಹನಂ ವಂದೇ ವಿಷ್ಣುಂ ಮೋಹಮಾಯಾವಿದೂರಂ ॥೪೨॥

ಯಜ್ಞಕಾರಕಂ ಯಜ್ಞಸಾಧಕಂ ।
ಯಜ್ಞರಕ್ಷಕಂ ಯಜ್ಞದೇವತಂ ।
ಯಜ್ಞಸ್ವರೂಪಂ ಯಜ್ಞಾರಾಧ್ಯಂ ।
ಯಜ್ಞಪುರುಷಂ ವಂದೇ ವಿಷ್ಣುಂ ಯಜ್ಞಫಲದಾಯಕಂ

||೪೩||

ಯೋಗವಿಘ್ನಕಾರಕ ದುಷ್ಟದೈತ್ಯಗಣ ವಿಭೇದಕಂ ।
ಯೋಗೀಜನ ಮಾಯಾಜಾಲ ಭೇದಕ ಧುರೀಣಂ ।
ಯೋಗಧ್ಯಾನಸಮಾಧಿನಿಷ್ಠ ಮುನಿವರಭಾವನಂ ।
ಯೋಗೈಶ್ವರ್ಯಸಿದ್ಧಿಂ ವಂದೇ ವಿಷ್ಣುಂ ಯೋಗಾನಂದಕರ ದಿವ್ಯರೂಪಂ ||೪೪||

ರಂಗಪುರವಿಹಾರಂ ರಂಗಾಧೀಶಂ ।
ರಂಗನಾಯಕೀಸಮೇಶಂ ಖಗರಾಜತುರಂಗಂ - ಶ್ರೀ
ರಂಗಮಂಗಳಮಣಿಂ ರಮಾಂತರಂಗಂ ಸಾ -
ರಂಗವಾಣಿಂ ವಂದೇ ವಿಷ್ಣುಂ ಮಣಿರಂಗರಾಗ ರಂಜಿತಂ

||೪೫||

ರತ್ನಾಂಬರಧರಂ ರತ್ನಮಾಲಾಕಂಧರಂ ।
ರತ್ನಾಂಗದ ರತ್ನಕಂಕಣ ರತ್ನಾಂಗುಳೀಯಹಸ್ತಂ-
ರತ್ನಮಣಿಮಕುಟಶಿರಂ ರತ್ನಸಾನುನಿಧಿಂ ।
ರತ್ನಪೀಠಾಸನಂ ವಂದೇ ವಿಷ್ಣುಂ ರತ್ನಾಕರ ತನಯಾಂತರಂಗಂ

||೪೬||

ರವಿಕೋಟಿ ಸಂಕಾಶಮಾನ ದಿವ್ಯದೇಹಂ ।
ರವಿಕುಲೋದ್ಭವ ರಾವಣಾಂತಕ ರಾಮಾವತಾರಂ ।
ರವಿಸದೃಶ ಘೋರಪಾಪಾಂಧಕಾರ ನಿರಸನಂ ।
ರವಿತಾಂಕನೇತ್ರಂ ವಂದೇ ವಿಷ್ಣುಂ ರವಿಮಂಡಲಾದ್ಯಂತ ವ್ಯಾಪಕಂ

||೪೭||

ರಾಮಚಂದ್ರಂ ರಾಮಭದ್ರಂ ।
ರಾಮಾಭಿರಾಮಂ ರಾಮತಾರಕಮಂತ್ರಂ ।
ರಾಮಾಯಣಕಥಾನಾಯಕಂ ರಾಮಾಮೃತಂ ।
ರಾಮನಾಮವೈಭವಂ ವಂದೇ ವಿಷ್ಣುಂ ಜಾನಕೀ ಮನೋಹರಂ ಶ್ರೀರಾಮಂ ||೪೮||

ಲಲಿತಚಿಹುರಜಾಲಂ ಲಲಿತಾಬ್ಜನೇತ್ರಂ ।
ಲಲಿತ ಮಾಲಾಲಂಕೃತಂ ಸ್ಥಿತ -
ಲಲಿತಕಪೋಲಂ ವಿಲುಲಿತಮಕರಕುಂಡಲಂ ।
ಲಲಿತಾಸೋದರಂ ವಂದೇ ವಿಷ್ಣುಂ ವಿಲಸಿತ ಸುಲಲಿತಾಕಾರಂ

||೪೯||

ಲೋಕಾಂತರಂಗಂ ಲೋಕಶರಣ್ಯಂ ।
 ಲೋಕಾಭಿರಾಮಂ ಲೋಕಮಾನ್ಯಂ ।
 ಲೋಕನಿರ್ವಾಹಕಂ ಲೋಕೈಕವೀರಂ ।
 ಲೋಕಪಾಲಕಂ ವಂದೇ ವಿಷ್ಣುಂ ಸಕಲಲೋಕನಾಯಕಂ ॥೫೦॥

ವಿದ್ಯಾಭಿಮಾನಂ ವಿದ್ಯಾದಿಮೂಲಂ ।
 ವಿದ್ಯಾನಿಧಿಂ ವಿದ್ಯಾಸಾಗರಂ ಸಕಲ -
 ವಿದ್ಯಾಪಾರಂಗತಂ ವಿದ್ಯಾಪ್ರಕಾಶಂ ಅ -
 ವಿದ್ಯಾತಿಮಿರಭಾನುಂ ವಂದೇ ವಿಷ್ಣುಂ ಸಕಲವಿದ್ಯಾವಿಚಾರದಂ ॥೫೧॥

ವಿಶ್ವೋತ್ತತ್ತಿಕಾರಣಂ ವಿಶ್ವವ್ಯಾಪಿನಂ ।
 ವಿಶ್ವಾದಿಮೂಲಂ ವಿಶ್ವಪಾಲಕಂ ।
 ವಿಶ್ವನಿಯಾಮಕಂ ವಿಶ್ವರೂಪಧಾರಕಂ ।
 ವಿಶ್ವಾಧಿಪತಿಂ ವಂದೇ ವಿಷ್ಣುಂ ವಿಶ್ವಲೀಲಾನಾಟಕ ಸೂತ್ರಧಾರಂ ॥೫೨॥

ವೇದಸ್ವರೂಪಂ ವೇದಾಭಿಮಾನಂ ।
 ವೇದಮಯಂ ವೇದಾಂತವೇದ್ಯಂ ।
 ವೇದಗೋಚರಂ ವೇದಾದಿಸನ್ನತಂ ।
 ವೇದಘೋಷಂ ವಂದೇ ವಿಷ್ಣುಂ ವೇದಾಗಮಾದಿ ತತ್ತ್ವವಿಚಾರಂ ॥೫೩॥

ಶಂಖಚಕ್ರಗದಾಪದ್ಮ ಖಡ್ಗಾಯುಧಕರಂ ।
 ಶಂಖಾನುಗತ ಕೋಮಲ ಕಂಠದೇಶಂ ।
 ಶಂಖಚೂಡಾದಿ ಕಿನ್ನರಾಧಮ ಸೂದನಂ ।
 ಶಂಖಿನಾದ ಮುದಿತಂ ವಂದೇ ವಿಷ್ಣುಂ ಶಂಕರ ಮಹಾದೇವ ಸನ್ನತಿಪಾತ್ರಂ ॥೫೪॥

ಶರಣಾಗತ ವತ್ಸಲಂ ಶರಣಾಗತನಿಧಿಂ ।
 ಶರಣಾಗತ ಮಂದಾರಂ ಶರಣಾಗತಾಘಹರಣಂ ।
 ಶರಣಾಗತ ರಕ್ಷಕಂ ಶರಣಾಗತ ಪೋಷಕಂ ।
 ಶರಣಾರ್ಥಿಹರಂ ವಂದೇ ವಿಷ್ಣುಂ ಶರಣಾಗತ ಮುಕ್ತಿದಾಯಕಂ ॥೫೫॥

ಶಾಂತಿನಿಲಯಂ ಶಾಂತಿವ್ರತಾಚರಿತಂ ।
 ಶಾಂತ್ಯಾದಿಗುಣಪರಿಪೂರ್ಣಂ ಅ -
 ಶಾಂತಿಮನವಿದೂರಂ ಶಾಂತಿಸ್ಥಾಪಕಂ ।
 ಶಾಂತಾಕಾರಂ ವಂದೇ ವಿಷ್ಣುಂ ಶಾಂತಿಸಂಧಾನೋತ್ಸಾಹಕಂ ॥೫೬॥

ಶ್ರೀವತ್ಸಾಂಕಿತಂ ಶ್ರೀಕಾಂತಂ ।
 ಶ್ರೀಕರಾರ್ಚಿತಂ ಶ್ರೀನಿಧಿಂ ।
 ಶ್ರೀರಂಗಪುರವಿಹಾರಂ ಶ್ರೀರಾಗಕೋಷಿತಂ ।
 ಶ್ರೀನಿವಾಸಂ ವಂದೇ ವಿಷ್ಣುಂ ಶ್ರೀತಜನಪರಿಪಾಲಕಂ ॥೫೭॥

ಸಂಗೀತಗಾನಲೋಲಂ ಸಂಗೀತಪ್ರಿಯಂ ।
 ಸಂಗೀತವಿಶಾರದಂ ಸಂಗೀತರಸಾಸ್ವಾದಕಂ ।
 ಸಂಗೀತಜ್ಞಾನನಿಧಿಂ ಸಂಗೀತ ತತ್ವಸಾರಂ ।
 ಸಂಗೀತಭಾವನಾಸೂಕ್ಷ್ಮಂ ವಂದೇ ವಿಷ್ಣುಂ ಸಂಗೀತಗಾನಕಲಾರಸಿಕಂ ॥೫೮॥

ಸತ್ಯಚಾರಿತ್ರಲಕ್ಷಣಂ ಸತ್ಯಸ್ವರೂಪಂ ।
 ಸತ್ಯಪರಾಯಣಂ ಸತ್ಯಪ್ರಿಯಂ ।
 ಸತ್ಯಜ್ಞಾನಾನಂದಮಯಂ ಸತ್ಯೇಶಂ ।
 ಸತ್ಯನಾರಾಯಣಂ ವಂದೇ ವಿಷ್ಣುಂ ಸತ್ಯಧರ್ಮಪರಿಪಾಲಕಂ ॥೫೯॥

ಸರ್ವವ್ಯಾಪಿನಂ ಸರ್ವನಿಯಾಮಕಂ ।
 ಸರ್ವಜೀವಾಧಾರಂ ಸರ್ವಾಂತರ್ಯಾಮಿನಂ ।
 ಸರ್ವಜಗನ್ಮಂಗಳಕಾರಕಂ ಸರ್ವಭೂತದಯಾಪರಂ ।
 ಸರ್ವಜ್ಞಂ ವಂದೇ ವಿಷ್ಣುಂ ಸರ್ವಾಭೀಷ್ಟದಾಯಕಂ ॥೬೦॥

ಸಹಸ್ರಮುಖಂ ಸಹಸ್ರಬಾಹುಂ ।
 ಸಹಸ್ರನಯನಂ ಸಹಸ್ರಪಾದಂ ।
 ಸಹಸ್ರಕೋಟಿಭಾನುಸಂಕಾಶಂ ।
 ಸಹಸ್ರನಾಮಂ ವಂದೇ ವಿಷ್ಣುಂ ಸಹಸ್ರದಳ ಸರಸೀರುಹ ಸುನಾಭಂ ॥೬೧॥

ಸಾಮಗಾನಲೋಲಂ ಸಾಮವೇದಸಾರಂ ।
 ಸಾಮಜವರದಂ ಸಾಮಜರಿಪುದಮನಂ ।
 ಸಾಮಜವದನ ಶಿವತನಯ ಮಾತುಲಂ ।
 ಸಾಮಜಗಮನಂ ವಂದೇ ವಿಷ್ಣುಂ ಸಾಮಭೇದದಂಡಚತುರಂ ॥೬೨॥

ಸ್ಥಿರಾಧಾರಂ ಸ್ಥಿರಾಸನಂ ।
 ಸ್ಥಿರೈಶ್ವರ್ಯ ಸಂಪನ್ನಂ ಸ್ಥಿರಮಾರ್ಗಪ್ರವರ್ತಕಂ ।
 ಸ್ಥಿರಭೋಗಿನಂ ಸ್ಥಿರಯೋಗಿನಂ ।
 ಸ್ಥಿರಚಿತ್ತಂ ವಂದೇ ವಿಷ್ಣುಂ ಸ್ಥಿರಾರಮಾನಾಯಕಂ ॥೬೩॥

ಕ್ಷೀರಸಾಗರ ತರಂಗರಂಗಶಯನಂ ।

ಕ್ಷೀರಾಂಬುಧಿಯುತ್ಪನ್ನ ಅಮೃತ ವಿಭಾಜನ ಚತುರಂ ।

ಕ್ಷೀರಾಬ್ಜಿಮಥನೋದ್ಭವ ಮಣಿಶೋಭಿತ ಕಂಧರಂ ।

ಕ್ಷೀರಾಮೃತಂ ವಂದೇ ವಿಷ್ಣುಂ ಕ್ಷೀರವಾರಿಧಿಕನ್ಯಾವಿಲಸಿತವಕ್ಷಂ

॥೬೪॥

(ಇತಿ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಶ್ರೀಮನ್ಮಹಾವಿಷ್ಣುಪಂಚನಂ ಸಮಾಪ್ತಂ)

1.13 ಶ್ರೀಕೃಷ್ಣಾಭಿವಂದನಂ

ರಾಗ : ಮೋಹನ

ಅಚ್ಯುತಾನಂದಾತಿಶಯ ಅಪ್ರಮೇಯಂ ।

ಅನಂಗಮದಾಪಹಾಹ್ಲಾದಕರ ರೂಪಂ ।

ಅಜಭವಸುರೇಶಾದಿಸುತ ಅರುಣಾಂಬುಜ ಚರಣಂ ।

ಅಪ್ರತಿಮ ಪ್ರತಾಪಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್

॥೧॥

ಇಂದ್ರನೀಲಮಣಿನಿಭ ತ್ಯಾಮಳವರ್ಣಂ ।

ಇಭನಾಯಕಾಪತ್ಯಮಿತ ದೀನಶರಣ್ಯಂ ।

ಇಹಪರ ಸುಖಿದಾಯಕ ಇಂದಿರಾರಮಣಂ ।

ಇಂದುಕುಲಾಬ್ಜಿಸೋಮಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್

॥೨॥

ಉತ್ತಮೋತ್ತಮ ಕಾಂತಿಮಯ ಸುಶರೀರಂ ।

ಉನ್ನತೋನ್ನತ ನಿರುಪಮ ಮಹಿಮಾಪಾರಂ ।

ಉತ್ತರೋತ್ತರಾಭ್ಯುದಯಕರ ಉಮಾಸೋದರಂ ।

ಉತ್ಕೃಷ್ಟುದಾತ್ತ ಭಾವಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್

॥೩॥

ಋಷಿವರಮುನಿಗಣ ಪರತತ್ವವಿಚಾರಂ ।

ಋಗ್ಯಜುಸ್ಲಾಮಾದಿ ವೇದಾಗಮಸಾರಂ ।

ಋತುವತ್ಸರಕಾಲಮಾನಾದಿ ನಿಯಾಮಕಂ ।

ಋಕ್ಷಾಧಿಪಸುತಾ ವಲ್ಲಭಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್

॥೪॥

ಏಕಾನೇಕರೂಪಧಾರಕ ಭಕ್ತಗೋಚರಂ ।

ಏಕಾಂತಸೇವಾಸಕ್ತಜನ ಮನೋರಂಜನಂ ।

ಏಕಾಂಕಶೇಖರ ಪರಾಭವಕೃತ್ಪಾದ್ಧಿಕ ಶೌರ್ಯಂ ।

ಏಕಾಗ್ರಚಿತ್ತಾನುಕೂಲಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್

॥೫॥

ಐಶ್ವರ್ಯಾಭಿವೃದ್ಧಿಕರ ಶ್ರೀಲಕ್ಷ್ಮೀಕಾಂತಂ ।
 ಐಕ್ಯಮತ್ಯ ಸೌಹಾರ್ದ್ಯಾದಿ ಸದ್ಗುಣಸಾಗರಂ ।
 ಐಲವಿಲೌರಸಪುತ್ರ ಶಾಪವಿಮೋಚನಂ ।
 ಐಹಿಕ ವ್ಯಾಮೋಹ ಪ್ರಶಮೌಷಧಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೬॥

ಓಂಕಾರೋದ್ಯವ ನಾದರಸಪಾನರಸಿಕಂ ।
 ಓಷಧೀಶಾನುಗತ ಶೀತಲ ರಜತ ಕಿರಣಂ ।
 ಓಜಸ್ವರ ಕಾಮಿನೀ ಕಾಮಿತ ಕೋಮಲಕಾಯಂ ।
 ಔದಾರ್ಯಾದ್ಯಾದರ್ಶ ಗುಣಾಲಯಂ ವಂದೇ ವಾಸುದೇವ ಶ್ರೀಕೃಷ್ಣಪರಮಾತ್ಮಮ್ ॥೭॥

ಕೌಸ್ತುಭ ಕಾಂತಿಯುತ ಕಮನೀಯ ಕಂಬುಕಂಧರಂ ।
 ಕಾಳೀಯ ಕಾಕೋದರ ಫಣಾತಲ ತಾಂಡವ ನೃತ್ಯಂ ।
 ಕುಲಕಂಟಕಾಧಮ ಕ್ರೂರಕಂಸ ಕಾಲಾಂತಕಂ ।
 ಕೈವಲ್ಯದಾಯಕ ಕರುಣಾಕರಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೮॥

ಗೋಧೂಳಿಧೂಸರಿತ ಗೋಪಬಾಲಕವೇಷಂ ।
 ಗೋಪೀಗಣಮೋಹಿತ ಗೋಕುಲಾಂಬುಧಿಸೋಮಂ ।
 ಗೋವರ್ಧನಗಿರಿಧರ ಗೋವಿಂದನಾಮ ಪಟ್ಟಾಭಿಷೇಕಂ ।
 ಗೋಪಕುಲ ಲಲಾಮಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೯॥

ಚಂಚಲಚಾರು ಕುಟಲಕುಂಠಲಜಾಲಂ ।
 ಚಾಮೀಕರ ಸದೃಶಚೇಲ ರಾಜಿತಕಟಿಂ ।
 ಚಾಣೂರಮುಷ್ಠಿಕಾದ್ಯಾರಿಹರ ಮಲ್ಲಾಗ್ರಗಣ್ಣಂ ।
 ಚಂದನಾದಿ ಸುಗಂಧಿತಾಂಗಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೧೦॥

ಜನಮನರಂಜಿತ ಜಗನ್ಮೋಹನಾಕಾರಂ ।
 ಜಗನ್ಮಂಗಳಕರ ಜಗತ್ಪಾವನಲೀಲಂ ।
 ಜರಾಮರಣಭಯಾಪಹ ಜಲಜನಾಭಂ ।
 ಜಗದೋದ್ಧಾರಕಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೧೧॥

ಡಾಂಭೀಕ ಜನಮನ ವಿದೂರಂ ।
 ಡೆಂಬರಾರಾಧನಾನಾದರಣಂ ।
 ಡಮರುಗಾದಿ ವಾದ್ಯತಾಳಾನುಗತ ನಟನಂ ।
 ವಿಧುವಿಡಂಬನಾನನಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ॥೧೨॥

ತರಳತ ಶುಷಾರ ಶುಲಸೀಹಾರಾಲಂಕೃತಮ್ |
ತರುಣಾರವಿಂದಾನುರಾಗಪೂರಿತ ಲೋಚನಂ |
ತಾಮಸಾದಿಗುಣತಿಮಿರ ನಿರಸನಕರ ತರಣಿಂ |
ತೃಣಾವರ್ತಾಂತಕಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೧೩||

ದೀಪಿಕಾಭರಣಾದಿಧರ ದಿವ್ಯಾದ್ಯುತ ದೇಹಂ |
ದುರಿತಾರಣ್ಯ ದಹನಕರ ದಾವಾನಲಂ |
ದುಷ್ಪದೈತ್ಯದಾನವಾದಿ ದಮನ ಧುರೀಣಂ |
ದ್ವಾರಕಾಪುರಾಧೀಶಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೧೪||

ನಿಜತತ್ವ ನಿರೂಪಿತ ಗೀತೋಪದೇಶಕಂ |
ನವನೀತ ಗಂಧವಾಹವದನ ನಂದನಂದನಂ |
ನಿರ್ಮಲ ನಿತ್ಯಾನಂದಕರ ನಿರಂಜನ ದೀಪಂ |
ನಾರದಮುನಿಮಾಸನ ಮರಾಲಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೧೫||

ಪಂಚಪಾಂಡವ ಪ್ರಾಣಾಪತ್ನಾಂಧವಂ |
ಪತಿಪರಾಯಣಿ ಪಾಂಚಾಲೀ ಪರಿತಾಪಹಾರಿಣಂ |
ಪರಿಪರಿ ಫಲಪ್ರದಾಯಕ ಪರಮಾದರಣೀಯ ಪೂಜ್ಯಂ |
ಪಾಂಚಜನ್ಯ ಪರಿಶೋಭಿತ ಪಾಣಿಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೧೬||

ಬೃಹತ್ ಬಕಪತಗಾಸುರ ವಿಭಂಜನ ಭೀಮಂ |
ಬಲಮದೆ ಬಾಣಾಸುರ ಬಾಹುಭೇದಕಂ |
ಭಾವನಾಭರ ಭಾಗವತಜನ ಭವಭೀತಿಹರಂ |
ಭೂರಿ ಭೋಗ ಭಾಗ್ಯೋಪೇತ ಭಗವಂತಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೧೭||

ಮಂದಹಾಸಯುತ ಮುಖಾಂಬುಜ ಮುಕುಂದಮಾಧವಂ |
ಮುರಳೀರವಾಮೃತ ಮಾಧುರ್ಯ ಗಾನವಿನೋದಂ |
ಮಾಯಾಮೋಹಾಂಧಕಾರಮಥನ ಮಾರ್ತಾಡಂ |
ಮಧುಮುರನರಕಾಸುರ ಮಾರಕಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೧೮||

ಯಾಗಯಜ್ಞಾರಾಧನಯೋಗ್ಯ ಯದುಕುಲೋತ್ತಮಂ |
ಯಮಪುರಿಯಾತನಾ ಭಯಾಪಹ ನಿರ್ಮಲನಾಮಂ |
ಯಮುನಾತಟಗತ ಸುಂದರೀಗಣ ಪರಿವೃತ ಸುಂದರಾಂಗಂ |
ಯತಿವರಯೋಗಸಿದ್ಧಿಫಲಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೧೯||

ರಮಾಸ್ವರೂಪಿಣಿ ರಮಣೇಮಣಿ ರುಕ್ಮಿಣೀರಮಣಂ |
 ರಾಧಾಗೋಪಿಸಮೇತ ರಮ್ಯರಾಸಲೀಲಾ ರಮಿತಂ |
 ರಾಜಾಧಿರಾಜಾರಾಧಿತ ರೌಹಿಣೀಯಾನುಜಂ |
 ರಿಪುಗಣ ರಣಭಯಂಕರಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೨೦||

ಲೋಕಾಹ್ಲಾದಕರಾಶ್ಚರ್ಯ ಬಾಲಲೀಲಂ |
 ಲಕ್ಷ್ಮಣ ಪರಿಪೂರಿತಾನುಪಮ ಲಾವಣ್ಯನಿಧಿಂ |
 ಲಜ್ಜಾದರಹಸಯುದ್ವಿಲಾಸಿನೀ ವಿಲೋಕನಂ |
 ಲಸಿತ ಶ್ರೀವತ್ಸಲಾಂಛನಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೨೧||

ವೃಂದಾವನ ವ್ರಜಗೋಪಬಾಲಕಸಹ ಕ್ರೀಡಾವಿನೋದಂ |
 ವಾಸವಾದ್ಯಮರಾಭಿವಂದಿತ ವಿಮಲ ವನಜಾಂಘ್ರಿಯುಗಳಂ |
 ವಿವಿಧ ವಿಶಿಷ್ಟ ವರವಿತರಣ ವೆಂಕಟಾದ್ರಿ ವೆಂಕಟೇಶಂ |
 ವಕ್ಷಸ್ಥಳ ವಿರಾಜಿತ ವನಮಾಲಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೨೨||

ಶಿಖಿಶಿಖಿಂಡ ಶೋಭಾಯಮಾನ ಶೀರ್ಷದೇಶಂ |
 ಶಾಂತಶೀಲ ಸೌಮ್ಯತಾದಿ ಸದ್ಗುಣಸದನಂ |
 ಶ್ರೀವೈಷ್ಣವ ಶ್ರೀನಿವಾಸ ಹೃತ್ತಂಜರ ಶುಕಂ |
 ಶಂಬರವೈರಿ ಜನಕಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೨೩||

ಕ್ಷೀರಾಂಬುಧಿಶಯನ ಶ್ರೀಮನ್ನಾರಾಯಣಂ |
 ಕ್ಷಿತಿಭಾರ ಪರಿಹರಣಾರ್ಥಾಯ ಸ್ವೇಚ್ಛಾವತಾರಂ |
 ಕ್ಷತ್ರಿಯಾಧಮ ನರಾಧಿಪಗಣ ವಿನಾಶನಂ |
 ಕ್ಷಮಾಗುಣಾಸಮಾನಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೨೪||

ಸತತ ಸೇವಿತ ಸಾಧುಜನ ಸಂರಕ್ಷಣಂ |
 ಸಾಂದೀಪವರಮುನಿಸುತ ಸಂಜೀವನಂ |
 ಸತೀ ಸತ್ಯಭಾಮಾಸಮೇತ ಸುಪರ್ಣಾರೂಢಂ |
 ಸತ್ಯಧರ್ಮ ಸುಪ್ರೀತಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೨೫||

ಹತ ಮದಭರ ನೃಪಶಿಶುಪಾಲ ದಂತವಕ್ತ್ರಂ |
 ಹರ್ಷಕರ ಮಂದಹಾಸಯುತ ಶಶಿನಿಭಾನನಂ |
 ಹೀನಹಿಂಸಾಕೃತ್ಯ ರಾಜಸ್ವಾಮಸಗುಣಹರಣಂ |
 ಹರಿಕಥಾಮೃತ ಸಾರಂ ವಂದೇ ವಾಸುದೇವ ಶ್ರೀಕೃಷ್ಣ ಪರಮಾತ್ಮಮ್ ||೨೬||

(೩೩ ಶ್ರೀವೈಷ್ಣವ ಶ್ರೀನಿವಾಸ ವಿರಚಿತ ಶ್ರೀಕೃಷ್ಣಾಭಿವಂದನಂ ಸಮಾಪ್ತಂ)

ಭಾಗ : 2

ಸಂಗೀತ ಕೀರ್ತನೆಗಳು

ಸರಸ್ವತೀ, ಭಗವತೀ, ಸರಸಿಜಾಸನ ಪ್ರಿಯಸತೀ |
ಪ್ರದೇಹಿಮೇ ದಿವ್ಯಮತೀಂ ||ಪ||

ವೀಣಾ ಪುಸ್ತಕಮಣಿಮಾಲಾ ಪರಿಶೋಭಿತ ಸೌಭಾಗ್ಯವತೀ |
ಗಾನಾನಂದಸುಧಾರಸಾಸ್ವಾದಿತ ಸುಜ್ಞಾನಮತೀ ||ಅ.ಪ.||

ಚರಣ

ಅರುಣಾಭಮಣಿಮಕುಟ ವಿರಾಜಿತ ಕಾಂತಿಮತೀ |
ಕರುಣಾಪೂರಿತ ಅರವಿಂದಾಯತ ನೇತ್ರಾವತೀ |
ಸುರುಚಿರ ಶ್ಲೇಶಾಂಬರಾಲಂಕೃತ ಚಾರುಮತೀ |
ಸುರವರಮುನಿಜನಾಭಿವಂದಿತ ವೇದವತೀ |

ಮಧ್ಯಮಕಾಲ

ನಿರುಪಮ ಸುಂದರ ರೂಪವತೀ |
ಪರಿಮಳ ಸುಮಭರ ಮಾಲಾವತೀ ಮ-
ಧುರ ವರವಾಕ್ಯದ ವಿದ್ಯಾವತೀ ಇಹ-
ವರ ಹಿತಕರ ವಿಶ್ವಭಾರತೀ ||ಚ||



ಕಾಂಭೋದಿ

ಕ್ಷೀರಸಾಗರ ತನಯೇ ಸಚ್ಚಿದಾನಂದಮಯೇ |
ಪ್ರದರ್ಶಯ ತವ ಚಾರುರೂಪಂ ಸರಸಿಜಾಲಯೇ ||ಪ||

ಹರಿದ್ರಾಕುಂಕುಮ ವಸ್ತ್ರಾಲಂಕೃತ ಸಕಾಯೇ, ವಿಶ್ವಪ್ರಿಯೇ |
ದಾರಿದ್ರ್ಯಾದಿ ಸಕಲ ಸಂತಾಪ ಶಮನೇ, ನಾರಾಯಣ ಜಾಯೇ ||ಅ.ಪ.||

ಕಾಂಭೋದಿ

ತಾರಾಧಿಪತಿಸೋದರೀ, ಬ್ರಹ್ಮಾಂಡ ಭಾಂಡೋದರೀ |
ಮಾರಾಭಿವಂದಿತ ಮನೋಹರೀ, ನಿರುಪಮ ಸುಂದರೀ |
ಆರಾಧಿತಾಖಿಲ ಜನಾಭೀಷ್ಠಕರೀ, ಶುಭಕರೀ |
ಭೂರಿಕೃಪಾಸಾಗರೀ, ಮಾತಾ ಜಗದೀಶ್ವರೀ

ಪಂತುವರಾಳೆ

ವೇದತಾಸ್ತ್ರಾಗಮ ಸಸ್ತುತ ಸಾವಿತ್ರೀ, ಘನಪಾಲತಾ ಲವಿತ್ರೀ |
ನಾದೋಂಕಾರಯುತ ಗಾಯತ್ರೀ, ಪರಮ ಪವಿತ್ರೀ |
ಮಾಧವ ಮನೋಲ್ಲಾಸ ಕಳತ್ರೀ, ಕಾಮಿತಧಾತ್ರೀ |
ಸಾಧುಜನವಿಸುತಪಾತ್ರೀ, ಶ್ಯಾಮಕಮಲದಳನೇತ್ರೀ

||ಚ.೨||

ವಲಜಿ

ಮಂಜುಳಾಭರಣಭೂಷಿತ ಬಾಲೇ, ಅನುಪಮ ಸುಶೀಲೇ |
ಚಂಪಕಾದಿ ಸುಗಂಧ ಸುಮಭರಿತ ಮಾಲೇ, ಕರಕಮಲೇ |
ಪಂಕಜದಳನಯನ ವಿಶಾಲೇ, ಶಾರದಾಗಾನಲೋಲೇ |
ಕುಂಕುಮ ತಿಲಕಾಂಚಿತ ಫಾಲೇ, ಆನಂದಮಯಲೀಲೇ

||ಚ.೩||

ಕೀರವಾಣಿ

ಮಾಂಗಲ್ಯಾದಿ ಭೂಷಿತ ನಾರೀಶಿರೋಮಣೇ, ಕಲ್ಯಾಣೇ |
ವಾಂಛಿತಾರ್ಥದಾಯಕ ಚಿಂತಾಮಣೇ, ಮನೋನೃಣೇ |
ಕಾಂಚನ ಮಣಿಮಾಲಾ ಗಳಶೋಭಿತ ಸೌಂದರ್ಯಮುದ್ರಾಮಣೇ |
ಶಾರ್ಙ್ಗಧರ ಮಧುಸೂದನ ಪ್ರಿಯಭಾಮಾಮಣೇ, ಅಳಿವೇಣೇ ||ಚ.೪||

ಆಶಾಣ

ಸೋಮಸೂರ್ಯಸಮ ಮಣಿಖಚಿತ ವಲಯೇ, ಕಲಯೇ |
ಸಾಮಗಾನ ಸಮ್ಮೋದಿತ ಸುಹೃದಯೇ, ಸದಯೇ |
ನಾಮಭಜಿತ ಸುಜನನುತ ಪದಾಂಬುಜ ವಿಜಯೇ, ಜಯೇ |
ಪಾಮರಜನಾರ್ತಿಹರ ಮಹಿಮಾತಿತಯೇ, ಅದ್ವಿತಿಯೇ

||ಚ.೫||

ಪೂರ್ಣಚಂದ್ರಿಕಾ

ದೇವಾಸುರಾರಾಧಿತ ಸೌಭಾಗ್ಯವತೀ, ಕಾಂತಿಮತೀ |
ಭಾವರಾಗಾದಿತೋಷಿತ ಕಲಾವತೀ, ಚಾರುಮತೀ |
ಸೇವಿತಾಖಿಲಜನ ಪರಿಪಾಲಿತ ದಯಾವತೀ, ಶ್ರೀಮತೀ |
ದೇವದೇವ ಶ್ರೀನಿವಾಸ ಮೋಹಿತ ಪದ್ಮಾವತೀ, ಶಾಂತಿಮತೀ

||ಚ.೬||

ಹಂಸನಾದ

ಬಾಲಾರ್ಧಸಮಾನ ಪೀತಾಂಬರಾಲಂಕೃತ ಶುಭಮಂಗಳದೇವೀ |
ಶೀಲಾದಿ ಕಮನೀಯ ಗುಣಪರಿಪೂರ್ಣ ಶೋಭಿತ ಶ್ರೀದೇವೀ |

ಕೋಲಾವರಪುರನಿಲಯ ವಿರಾಜಿತ ಮನೋರಮಾದೇವೀ |
ನಿಲಾಂಬುದ ಸಮಾನ ವರದರಾಜಸಮೇತ ಪ್ರಿಯಪದುನ್‌ದೇವೀ ||ಚ.೨.||

ಯಮನ್ ಕಲ್ಯಾಣ

ಕಲಿಕಲುಷ ಪರಿಶಮಿತ ಕರುಣಾಮಯೀ, ಕಮಲಾಂಬಿಕೇ |
ಲಲಿತ ಕಲಿತ ವಿನೋದಿತಾನಂದಮಯೀ, ಅಭಯಾಂಬಿಕೇ |
ಜಲರುಹಭವೇಂದ್ರಾದಿ ವಿನುತ ಮಾಯಾಮಯೀ, ಪರದಾಯಿಕೇ |
ವಿಲಸಿತ ಮಂದಸ್ಥಿತ ಶಶಿವದನ ಸುಧಾಮಯೀ, ರಂಗನಾಯಿಕೇ ||ಚ.೪.||

ದೇವಗಾಂಧಾರಿ

ವಂದಿತ ಮುನಿಜನಪಾಲಕ ರಾಘವರಂಜಿತ ಸೀತಾಲಕ್ಷ್ಮೀ |
ಪಂಕಜನಾಭ ಪರವಾಸುದೇವ ಪ್ರಣಯಿತ ಪ್ರಸನ್ನಲಕ್ಷ್ಮೀ |
ಸಿಂಧುಶಯನ ಸತ್ಯನಾರಾಯಣ ಸೇವಿತ ಸೌಭಾಗ್ಯಲಕ್ಷ್ಮೀ |
ಶಂಖಚಕ್ರಗದಾಪದ್ಮಧರ ಮಹಾವಿಷ್ಣುಮಾನಿತ ವರಮಹಾಲಕ್ಷ್ಮೀ ||ಚ.೯.||



2.3 ರಾಗ : ಬಿಲಹರಿ ತಾಳ : ರೂಪಕ

ಭಜಮಾನಸ ಸತತಂ ನಾರಾಯಣ ದಿವ್ಯನಾಮಂ |
ನಿಜವೇದಾಗಮಸಾರಾಮೃತ ನಾಮಂ ||ಪ||

ದಾರುಣ ಭವಸಾಗರ ತಾರಕಮಂತ್ರ ನಾಮಂ |
ವಾರಣ ಬಂಧವಿಮೋಚನ ಜಗನ್ಮಂಗಳಕರ ನಾಮಂ ||ಅ.ಪ.||

ಜನ್ಮಾರ್ಜಿತ ಪಾಪಜಾಲ ಶಮಿತಕರ ಪಾವನನಾಮಂ |
ತನ್ಮಾತ್ರಕೃತ ಮಾಯಾಪಾಶ ಭೇದಕ ಮಹಾಬಲನಾಮಂ |
ಸನ್ಮಾನಿತ ಭಕ್ತಗಣಾನಂದಾಶುಪೂರಕ ಪುಣ್ಯನಾಮಂ |
ಸನ್ಮಾರ್ಗಪ್ರವರ್ತಿತ ಸುಜನೋದ್ಧಾರಕ ಶ್ರೀಪತಿನಾಮಂ ||ಚ.೧.||

ಜರಾಮರಣ ಭಯಾಪಹ ಮಹಾವಿಷ್ಣು ಶಿರೋನಾಮಂ |
ಪುರವೈಕುಂಠಪ್ರಾಪ್ತಿಕರ ಪರಮಾನಂದನಾಮಂ |
ದುರಿತಾರಣ್ಯ ದಾವಾನಲ ಸರ್ವೋತ್ತಮ ನಾಮಂ |
ನಿರತ ಶ್ರೀನಿವಾಸಾಸ್ತಾದಿತ ಸುಧಾಸುಮಧುರ ನಾಮಂ ||ಚ.೨.||



2.4 ರಾಗ : ಸುನಾದ ವಿನೋದಿನಿ

ತಾಳ : ಆದಿ

ಶ್ರೀಮನ್ನಾರಾಯಣ ಶ್ರೀಲಕ್ಷ್ಮೀರಮಣ ಭವಪಾಶಹರ-
ನಿಪುಣ ದರ್ಶಯ ಮೂಂ ತವ ಚಾರುಚರಣ ||ಪ||

ಕ್ಷೀರಾಬ್ಜಿ ಶಯನ ಸ್ಥಿರಭಕ್ತ ಮೋಕ್ಷಪ್ರದಾನ |
ನಿರವಧಿಕ ಗುಣಪರಿಪೂರ್ಣ ನಿತ್ಯಾನಂದಾಮೃತವರ್ಷಯ - ||ಅ.ಪ.||

ಧರ್ಮಸಂರಕ್ಷಣಾರ್ಥ ದಶಾವತಾರರೂಪಧರಣ |
ಕರ್ಮಾತೀತ ಪರಮಪುರುಷ ಪತಿತಪಾವನ |
ದುಷ್ಪದಾನವ ಭಂಜನ ಶಿಷ್ಯಜನ ಪರಿಪಾಲನ |
ವಿಶ್ವಸೃಷ್ಟಿಸ್ಥಿತಿಲಯ ಲೀಲಾವಿನೋದಕರ - ||ಚ||



2.5 ರಾಗ : ಗೌಳ

ತಾಳ : ಆದಿ

ಪ್ರಣಮಾಮೃಹಂ ಶ್ರೀಮನ್ನಾರಾಯಣಂ |
ಘನಿತಲಶಯನ ಭೂರಮಾರಮಣಮನಿಶಂ ||ಪ||

ದಿನಕರಕೋಟಿ ಸಂಕಾಶಮಾನ ದೇಹಂ |
ವನಜಾಯತ ಲೋಚನಂ, ಅನುಪಮ ಕರುಣಾರಸಪರಿಪೂರ್ಣಂ ||ಅ.ಪ.||

ಚಾರುಮಂದಹಾಸಯುತ ಶಶಿಬಿಂಬಾನನಂ |
ಕ್ಷೀರೋದಧಿ ಮಥನೋದ್ಭವ ಮಣಿಭೂಷಿತ ಕಂದರಂ |
ನೀರದನಿಭನೀಲಕುಟಿಲಕುಂತಲಜಾಲಶೋಭಿತಂ |
ಮೇರುಸಮಾನಧೀರಂ, ವರಮುನಿಭಾವಿತ ಮನಮೋಹನಾಂಗಂ ||ಚ.೧.||

ಸಾಧುಸಂರಕ್ಷಣಾರ್ಥಾಯ ದೀಕ್ಷಾಕರಕಂಕಣಂ |
ವೇದಾಗಮಾದಿಸನ್ನತಾಖಿಲ ಲೋಕಪಾಲಕಂ |
ಪಾದಾರವಿಂದಾಭಿವಂದಿತ ಜನಾಭೀಷ್ಟದಾಯಕಂ ಅ -
ಗಾಧ ಮಹಿಮಾಶಿಶಯ ವೀರಂ, ವಿಧಿಭವಸುರಸುತ ಶ್ರೀನಿವಾಸ ವರದಂ ||ಚ.೨.||



2.6 ರಾಗ : ಶಹಾನ

ತಾಳ : ರೂಪಕ

ವರಮಹಾಲಕ್ಷ್ಮೀರಮಣ ನಾರಾಯಣ, ಶರಣಾಗ -
ತರಕ್ಷಣ ತವ ಚರಣಾರವಿಂದಮಾಶ್ರಯಾಮಿ ||ಪ||

ಪ್ರಣತಾರ್ತಿಹರಣ ನಿಪುಣ ಭವತರಣ ಸ್ಮ -
ರಣಾನತಜನ ಅಂತಃಕರಣ ನಿಜಕರುಣ ||ಅ.ಪ.||

ಚರಣ

ನಿಖಿಲಾಭರಣ ಭೂಷಣ ನಿತ್ಯಾನಂದಪೂರಣ ಮ -
ಧುಕೈಟಭಾಸುರ ರಿಪುಭೀಷಣ ವಿಶ್ವಕಾರಣ |
ಸಕಲ ಸಂತಾಪ ನಿವಾರಣ ಭಕ್ತಪರಿಪೋಷಣ ಸ -
ನಕಾದಿ ಯತಿವರ ಸಂತೋಷಣ ಸುಮಧುರ ಭಾಷಣ |

ಮಧ್ಯಮಕಾಲ

ವಿಕಸಿತ ನಳಿನದಳ ನಯನ ರ-ಸಿಕ ಸುಜನ ಮನರಂಜನ ಕ-
ನಕಮಯ ಸುರುಚಿರ ವಸನ | ಅಖಿಲ ಸುರಮುನಿವರ ವಂದನ ||ಚ||



2.7 ರಾಗ : ಧನ್ಯಾಸಿ

ತಾಳ : ರೂಪಕ

ಮಧುರಂ ಅತಿಮಧುರಂ ನಾರಾಯಣ ದಿವ್ಯನಾಮಂ ||ಪ||

ಮಧುಕೈಟಭಾಸುರಾರಿ ವೈಕುಂಠಪತಿನಾಮಂ ||ಅ.ಪ.||

ತುಂಬುರು ನಾರದಕೃತ ಸಂಗೀತಸಾರಾಮೃತನಾಮಂ |

ಶಂಕರ ಸಮೀರಜ ಸಂತೋಷಾಸಿತ ಶ್ರೀರಾಮನಾಮಂ

||ಚ.೧.||

ನಿಜಭಕ್ತಜನ ಭಜನಾನಂದಕರ ಗೋವಿಂದನಾಮಂ |

ಸುಜನ ಮನೋರಥಪೂರಕ ಶ್ರೀಕೃಷ್ಣನಾಮಂ

||ಚ.೨||

ಸನಕಾದಿ ಯತಿವರ ತತ್ಪೋಷದೇಶಿತ ಶ್ರೀಹರಿನಾಮಂ |

ಜನನಮರಣಭಯ ನಿವಾರಕ ಶ್ರೀನಿವಾಸಾದಿನಾಮಂ

||ಚ.೩.||



ರಮಾರಮಣ ನಾರಾಯಣ ತವ ದಿವ್ಯ-
 ನಾಮ ಪಾರಾಯಣರತಜನಪಾಲಕ, ಪಾಹಿಮಾಂ ||ಪ||
 ಸಕಲಜೀವ ಕೃಪಯಾವಲೋಕಿತ ಪುರುಷೋತ್ತಮ |
 ಅವಿಂಡ ಸಚ್ಚಿದಾನಂದ ಪರಿಪೂರ್ಣ ಸಕಾಮ ||ಅ.ಪ.||

ಚರಣ

ರಮಣೀಯ ಮನೋಹರ ನೀರದನಿಭ ಘನಶ್ಯಾಮ |
 ಅಮಿತ ಮಹಿಮಾತಿಶಯ ರಿಪುಗಣಭೀಮ |
 ಕಮನೀಯ ಮನಮೋದಿತ ಗುಣಾಭಿರಾಮ |
 ಸಮಯೋಚಿತ ಸುಮಧುರಭಾಷಿತ ನಿಸ್ಸೀಮ |

ಮಧ್ಯಮಕಾಲ

ಸೋಮರವಿಕುಲಲಲಾಮ ಪಾಮರಜನ ಪುನೀತನಾಮ |
 ತಾಮಸಾದಿಗುಣವಿರಾಮ ಪ್ರೇಮಾದ್ರ್ಯಹೃದಯ ಲೋಕಾಭಿರಾಮ ||ಚ||



ಇಂದಿರಾರಮಣ ನಾರಾಯಣ ಪಂಕೇರುಹ ಚರಣ |
 ಸಂಕಟಾಪಹರಣ, ಸಾಧುಸಂತರಣ ರಕ್ಷಯ ಮಾಂ ಕರುಣ ||ಪ||
 ಮಾಲಾಭರಣಶೋಭಿತ ನೀಲಮೇಘನಿಭ ಘನಶ್ಯಾಮಸುಂದರ |
 ಬಾಲಾರ್ಕಸಮಾನಚೀಲ ಬಂಧೂರಮಣಿಭೂಷಿತ ಕಂಬುಕಂಧರ ||ಅ.ಪ.||
 ಅಜರುದ್ರೇಂದ್ರ ಸನಕಸನಂದನಾದಿ ಸನ್ನತ ನಾರದಗಾನಲೋಲ |
 ಗಜರಾಜಪ್ರಹ್ಲಾದಬಲಿ ಅಂಬರೀಷಾದಿ ಪರಮಭಕ್ತ ಪರಿಪಾಲ |
 ಸುಜನ ಮನೋರಥಪೂರಿತ ಮಂಗಳಮನೋಹರ ಆನಂದಮಯಲೀಲ |
 ನಿಜಯೋಗೀಜನ ಹೃದಯಾಕಾಶ ವಿರಾಜಿತ ಸಕಲಜಗದಾದಿಮೂಲ ||ಚ||



ಪರಿಪಾಲಯಮಾಂ ಕರುಣಾರಸಭರನಯನ ನಾರಾಯಣ ।
ಶ್ರೀರಮಾಸಮೇತ ಪನ್ನೇಂದ್ರತಯನ ಭಕ್ತಪರಾಧೀನ ॥ಪ॥

ಕನಕಮಣಿಮಕುಟ ಮಕರಕುಂಡಲಶೋಭಿತ ಮಂದಹಾಸವದನ ।
ಸನಕಸನಂದ ನಾರದಾದಿ ಸಕಲಮುನಿಜನ ಹೃತ್ತದನ ॥ಅ.ಪ.॥

ಚಂಪಕತುಲಸೀ ಮಲ್ಲಿಕಾರ್ಜುನೀ ಸುಗಂಧಮಯ ಸುಮಭರಿತ ಮಾಲಾವಿಭೂಷಣ ।
ಸುಂದರನಿರುಪಮ ಶುಭಮಂಗಳ ನಿತ್ಯಾನಂದ ಸುಖಿದಾಯಕ ಮನಮೋಹನ ।
ಕಂಕಣಕೀಯೂರ ಕೌಸ್ತುಭಕನಕಾಂಬರಾಲಂಕೃತ ರಂಜಿತ ಭುವನ ।
ಅಂಕುಶವದ್ವಜಾಂಕಿತ ಶ್ರೀತಜನ ಸದಾವಂದಿತ ಮಂಜುಳಚರಣ ॥ಚ॥



ಮಂದರಧರ ಮಾಧವ ನಾರಾಯಣ
ಮಂದಸ್ಥಿತವದನ ಮಾಮವ ಇಂದಿರಾರಮಣ ॥ಪ॥

ಹೇಮಾಭರಣಶೋಭಿತ ಸೋಮಬಿಂಬಾನನ ।
ಪ್ರೇಮಪೂರಿತ ತಾಮರಾಯತ ಲೋಚನ ॥ಅ.ಪ.॥

ಚರಣ

ವನಜಾಸನವಿನುತ ಪರಮಪಾವನ ।
ಸನಕಾದಿಯತಿವರ ನಿತ್ಯೋಪಾಸನ ।
ವಿನತಾಶ್ರಿತಜನ ಪರಿಪಾಲನ ।
ಜನನಮರಣಭಯ ನಿವಾರಣ ।

ಮಧ್ಯಮಕಾಲ

ವಿನತಾಸುತವಾಹನ ಫಣಿತಲ್ಪಶೈಯಾಸನ ।
ಘನಭಕ್ತಗುಣಭಾವನ ಶ್ರೀನಿವಾಸ ನಿತ್ಯಾರಾಧನ ॥ಚ॥



ಶಂಖಚಕ್ರಗದಾಪದ್ಮಪೀತಾಂಬರಧಾರಿ ವೈ -
ಕುಂಠಪ್ರರವಿಹಾರಿ ಪರಿಪಾಲಯಮಾಂ ಅಸುರಾರಿ ||ಪೆ||

ವರಮಣಿಮಾಲಾ ಗಳಪರಿಶೋಭಿತ ನೀಲಾಂಬುದ ಶರೀರಿ |
ಸರಸೀರುಹಲೋಚನ ಪರಿಪೂರಿತ ಕೃಪಾವಾರಿ ||ಅ.ಪೆ||

ಚರಣ

ಶರಣಾಗತಜನ ದುರಿತಭವಬಂಧನ ಪರಿಹಾರಿ |
ಸುರಪರಮುನಿಗಣ ಪರಿಪಾಲಿತ ಶುಭಮಂಗಳಕಾರಿ |
ನರಹರಿ ನಾರಾಯಣ ತಾರಕನಾಮ ಸುಫಲಕಾರಿ |
ನಿರುಪಮಾನಂದಾತಿಶಯ ಸುಖಸಂಪತ್ಕಾರಿ |

ಮಧ್ಯಮಕಾಲ

ಶ್ರೀರಮಾಮನೋಲ್ಲಾಸಕಾರಿ ವಾರೀಶಾಧಿಕ ಗಭೀರಿ |
ಪರಾವರ ತತ್ತ್ವವಿಚಾರಿ ಪರವೈಷ್ಣವ ಶ್ರೀನಿವಾಸ ಹೃದಾಗಾರಿ ||ಚೆ||



2.13 ರಾಗ : ಸಿಂಹೇಂದ್ರಮಧ್ಯಮ

ತಾಳ : ಆದಿ

ಪರಮಪುರುಷ ಪರವಾಸುದೇವ ನಾರಾಯಣ |
ಪರಮಾನಂದ ಪುರುಶೋತ್ತಮ ಪರಿಪಾಲಯಮಾಂ ||ಪೆ||

ಮೃಗಮದ ಸುಲಾಲಮ ಅಗಣಿತಗುಣಧಾಮ ನೀಲ -
ಮೇಘನಿಭಘನತ್ಯಾಮ ಜಗನ್ಮಂಗಳಕರ ನಾಮ ||ಅ.ಪೆ||

ಕನಕಕಶಿಪು ಅಸುರಾದಿ ದಿಶಿಜಗಣರಿಪು ಭೀಮ |
ಮುನಿಜನ ಪರಿಪಾಲಕ ಪರಮಪಾವನ ಸೀತಾರಾಮ |
ಘನವಿಪುಲ ವೇಣುಗಾನ ವಿನೋದ ಯದುಕುಲಸೋಮ |
ಜನನಮರಣ ಭಯಾಪಹ ಸಕಲಲೋಕ ಸಾರ್ವಭೌಮ

||ಚೆ.೧.||

ದೇವಾದಿದೇವ ನಾಗಾಚಲವಾಸ ಶ್ರೀವೆಂಕಟೇಶ |
ಕಾವೇರೀಕೃತಾಂತರೀಪ ವಿಹಾರ ಶ್ರೀರಂಗಾಧೀಶ |
ಸೇವಾರತಜನವರದ ಕಂಚೀನಿಲಯ ಪೆರುನ್ ದೇವೀಪ್ರಾಣೇಶ |
ಭಾವಾತಿಶಯಭರ ಭಾಗವತಾದಿ ಸನ್ನುತ ವರಯದುಶೈಲೇಶ

||ಚೆ.೨.||

ಆದಿಮಧ್ಯಾಂತರಹಿತ ಅಖಿಲಾಂಡಕೋಟಿ ವಿಶ್ವಾಧಾರ |
 ವೇದವೇದಾಂತಾಗಮಾದಿ ನಿರೂಪಿತ ಪರತತ್ವವಿಚಾರ |
 ನಾದೋಂಕಾರೋದ್ಭವ ರಾಗಸುಧಾರಸಯುತ ಸಂಗೀತಸಾರ |
 ಭೇದಭಾವನಾತೀತ ನಿಖಿಲಚರಾಚರ ಹೃದಾಗಾರ

||ಚ.೩.||



2.14 ರಾಗ : ಧನಶ್ರೀ

ತಾಳ : ಆದಿ

ವರನಾರಾಯಣ ಕರುಣಯಾವಲೋಕಯ |
 ಶರಣಾಗತಮಾಂ ಪರಿಪಾಲಯ ||ಪ||

ಅನುಪಲ್ಲವಿ

ಮರಕತಮಣಿಶ್ಯಾಮ ಸುರಕುಲಾಂಬುಧಿಸೋಮ |
 ನಿರುಪಮಗುಣಸೀಮ ಭವಸಾಗರ ತಾರಕನಾಮ |

ಮಧ್ಯಮಕಾಲ

ಪರಮಪುರುಷ ಪರಂಧಾಮ ಜಿತಕಾ -
 ಮ ರಿಪುಭೀಮ ಜಗದಭಿರಾಮ ||ಅ.ಪ.||

ಚರಣ

ಜಗದಾನಂದಕಾರ ಖಗಯಾನ ಸಂಚಾರ |
 ನಿಗಮಾಗಮಸಾರ ಅಗಣಿತ ಮಹಿಮಾತಿಶಯವೀರ |
 ಅಘಜಾಲವಿದಾರ ವಿಗಳಿತ ಮಹಾಮೋಹಾಂಧಕಾರ |
 ಸುಗಂಧ ತುಲಸೀದಳಹಾರ ಭಗವದ್ವಕ್ತೃ ಹೃದಯಾಗಾರ |

ಮಧ್ಯಮಕಾಲ

ಗಗನಸದೃಶಾಬ್ಜಕರ ನಗಪತಿಸುತಾ ಸೋದರ |
 ಯೋಗಿಜನತತ್ವವಿಚಾರ ಭೋಗಮೋಕ್ಷಪ್ರದಚತುರ |
 ಯಾಗಾರಾಧಿತ ದಿವ್ಯಶರೀರ ರಾಗಭಾವಯುತ ನಾದೋಂಕಾರ |
 ಭಾಗವತ ರಾಮಾಯಣ ನೇತಾರ ಸಾಗರಾಧಿಕ ಗಭೀರ |
 ನಾಗಾದಿತೇಷತಲ್ಪವಿಹಾರ ವಾಗಾಧೀಶವಿನುತ ವಿಶ್ವಾಧಾರ ||ಚ||



ಸಂತತಂ ಸ್ಮರಾಮಿ ಶ್ರೀಸತ್ಯನಾರಾಯಣಂ ।
ಚಿಂತಿತಾರ್ಥದಾಯಕ ಚರಣಾರವಿಂದಂ ॥ಪ॥

ಸತ್ಯಧರ್ಮಪರಿಪಾಲಕ ದೇವಾದಿದೇವಂ ।
ನಿತ್ಯಾರಾಧಿತ ಸುಜನೋದ್ಧಾರಕ ಮಹಾನುಭಾವಂ ॥ಅ.ಪ.॥

ಚರಣ

ನಾರದಾದಿ ಮುನಿವೃಂದ ಗಾನವಿನೋದಂ ।
ಭೂರಿಕೃಪಾರಸಯುತ ವಿಲಸದಪಾಂಗಂ ।
ಶ್ರೀರಮಾಸಮೇಶ ದಿವ್ಯವೈಕುಂಠಪುರವಾಸಂ ।
ನೀರದನೀಲ ಸಮರುಚಿ ಪರಿಲಸಿತಾಂಗಂ ।

ಮಧ್ಯಮಕಾಲ

ಮಾರಕೋಟಿ ರೂಪಲಾವಣ್ಯಂ । ಮೇರುಸಮಾನಧೀರಾಗ್ರಗಣ್ಯಂ ।
ಘೋರಪಾಪಹರಣ ಧುರೀಣಂ । ವೀರಶೌರ್ಯಾದಿ ಪರಿಪೂರ್ಣಂ ॥ಪ॥



ಮಾಮವ ಸದಾ ನಾರಾಯಣ, ಕುರುಮೇ ಕುಶಲಂ ರಮಾರಮಣ ॥ಪ॥

ಅನುಪಲ್ಲವಿ

ಖಿಗವಾಹನ ಸುರಶೋಕ ವಿಭಂಜನ, ಜಗದೀಶ ದೀನಜನಪರಿಪಾಲನ ।

ಮಧ್ಯಮಕಾಲ

ಅಘಚಾಲವಿದಳನ ಮುನಿಮಾನಸ ನಿವಸನ ವೇ -
ದಾಗಮಾದಿ ಸನ್ನುತ ಪರಮಪಾವನ ॥ಅ.ಪ.॥

ಚರಣ

ಅರುಣಾಭಮಣಿಮಕುಟ ನವಮೌಕ್ತಿಕಹಾರ ।
ಪರಿವೀತ ಪೀತಾಂಬರ ನೀಲನೀರದನಿಭ ಶರೀರ ।
ಚರಣನತ ಸಕಲ ತಾಪವಿದಾರ ।
ಚಾರುಮಂದಹಸ ವದನ ವೈಕುಂಠವಿಹಾರ ।

ಮಧ್ಯಮಕಾಲ

ತರುಣಾರವಿಂದದಳಾಯತನಯನ ಮನೋಹರ |
ಕರುಣಾಲವಾಲ ಭೂರಿಶುಭಮಂಗಳಕರ ||ಚೆ||



2.17 ರಾಗ : ದೇಶ್

ತಾಳ : ಆದಿ

ನಾರಾಯಣಾಯ ನಮೋ ಮಾಧವಾಯ ನಮೋ |
ನಾರಸಿಂಹಾಯ ನಮೋ ನಮಃ ||ಪೆ||

ನಾಗೇಂದ್ರ ಶಯನಾಯ ನಂದಿತಾಖಿಲ ಲೋಕಾಯ |
ವಾಗೀಶಾದಿ ವಿನುತಾಯ ಚಂದನಾದಿ ಸುಗಂಧಿತ - ||ಅ.ಪೆ||

ಆಗಣಿತಗುಣಗಣಾಯ ಆಗಮಗೇಯಾಯ |
ವಿಗಳಿತ ಮಹಾಮೋಹಾಂಧಕಾರಾಯ |
ಗಗನ ನಿರ್ಮಲ ಬೋಧ ಗಂಭೀರಭಾವಾಯ |
ಭಗವದ್ಭಕ್ತ ಹೃದಯಾಬ್ಜ ಭಾನುರೂಪ -

||ಚೆ.೦||

ಶಂಖಚಕ್ರಗದಾಪದ್ಮ ಶಾರ್ಙ್ಗ -
ನಂದಕ ದಿವ್ಯಾಯುಧಕರಾಯ |
ಪಂಕಜಾಕ್ಷೀಸಮೇತಾಯ ವೈಕುಂಠನಿಲಯಾಯ |
ಮಂಗಳಾಭರಣ ಭೂಷಾಯ ಪಕ್ಷಿರಾಜವಾಹ -

||ಚೆ.೨||

ಸರಸಿಜನಯನಾಯ ಸಕಲಲೋಕಹಿತಾಯ |
ಸುರರಿಪುಗಣ ಮದಭಂಗಾಯ |
ವರಮುನಿಮಾನಸ ಸರೋವಿಹಾರಾಯ |
ವರದಾಯ ವೆಂಕಟಗಿರಿ ಶ್ರೀನಿವಾಸ -

||ಚೆ.೩||



2.18 ರಾಗ : ದರ್ಬಾರಿ ಕಾನಡ

ತಾಳ : ಮಿಶ್ರಭಾಪು

ಧ್ಯಾನಸಮಾಧಿ ಗೋಚರ ನಾರಾಯಣ ಸು-
ಜ್ಞಾನಮತಿ ದೇಹಿ ದೇಹಿ ಶ್ರೀರಮಣ ||ಪೆ||

ನಿಜಭಕ್ತಜನ ಮಾನಸವಿಹಾರ |
ಸಜಲಜಲದನಿಭ ನೀಲಶರೀರ ||ಅ.ಪೆ||

ರಮಾನನಾಂಬುಜ ದಿವಾಕರ |
 ಉಮಾಮಹೇಶ್ವರೀ ಸಹೋದರ |
 ಸಮಾನರಹಿತ ದೀನದಯಾಪರ |
 ಸುಮಾಭರ ಸುಗಂಧಮಾಲಾಧರ

||ಚ.೧.||

ಸಗುಣನಿರ್ಗುಣ ಸ್ವರೂಪಧಾರ |
 ನಿಗಮಾಗಮ ವೇದವೇದಾಂತಸಾರ |
 ಖಿಗಯಾನಾರೂಢ ಗಗನಸಂಚಾರ |
 ಯುಗಯುಗೇಭವ ಸ್ವೇಚ್ಛಾವತಾರ

||ಚ.೨.||



2.19 ರಾಗ : ಫೇರ್ಜಿ

ತಾಳ : ಏಕ

ಶ್ರೀಮಹಾವಿಷ್ಣುಂ ಮನಸಾ ಸ್ಮರಾಮಿ ನಿರಂತರಂ |
 ಶ್ರೀಮಹಾಲಕ್ಷ್ಮೀಸಮೇತಂ ಖಿಗಾರೂಢಾಕಾಶ ಸಂಚಾರಂ ||ಪ||
 ಶಂಖಚಕ್ರಗದಾವದ್ಧರ ಭಾಸಮಾನ ಚತುರ್ಭುಜಂ |
 ಚಂದನಾದಿಸುಗಂಧಿತ ನಿರ್ಮಲ ಶ್ಯಾಮಳ ಕೋಮಲಾಂಗಂ ||ಅ.ಪ.||

ಅಪಾರಕರುಣಾಪೂರಿತ ಕಟಾಕ್ಷಾಮೃತವೀಕ್ಷಣಂ |
 ಕಲ್ಪಾಂಬುಧಿವೃಕ್ಷ ವಟವೃಕ್ಷವತ್ರ ಶಾಯಿನಂ |
 ಸುಪೂಜಿತ ಜನಾಭೀಷ್ಟದಾಯಕ ಪರೋಕ್ಷದೈವಂ ನಿ-
 ತ್ಯೋಪಾಸಿತ ನಿಜಭಕ್ತಮನ ಪ್ರತ್ಯಕ್ಷರೂಪದಿವ್ಯಂ ||ಚ||



2.20 ರಾಗ : ಬಾಗೇಶ್ವರಿ

ತಾಳ : ರೂಪಕ

ಚಿಂತಯಾಮಿ ಸಂತತಂ ದೇವಾದಿದೇವ ನಾರಾಯಣಂ |
 ಚಿಂತಿತಾರ್ಥದಾಯಕ ದೇವೀರಮಾರಮಣಂ ||ಪ||

ನಾಮಭಜನ ನಿರತಕರ ಭಕ್ತಜನ ಮಂದಾರಂ |
 ರಾಮಗೋವಿಂದಮುಕುಂದ ಕೇಶವಾದಿನಾಮಂ ||ಅ.ಪ.||

ಹೇಮಾಭರಣಶೋಭಿತ ಸೋಮಬಿಂಬಾನನಂ |
ಯಮನಿಯಮ ಪ್ರಾಣಾಯಾಮಾದಿ ಯೋಗಸಾಧನಂ |
ಪ್ರೇಮಾತಿಶಯಪೂರಿತ ತಾಮರಾಯತಲೋಚನಂ |
ಪಾಮರಜನ ಮನವಿದೂರ ಸಾಮಜವರದಂ

||೩.೧.||

ಕೋಮಲಾಹ್ಲಾದಕರ ದಿವ್ಯತ್ಯಾಮಳರೂಪಂ |
ಕಾಮಜನಕ ಕರುಣಾಕರ ದಾಮೋದರಂ ಮ-
ದೋನೃತ್ಯರಿಪುಹರ ಭೀಮಪರಾಕ್ರಮಮ್ |
ಕ್ಷೇಮಾನ್ವಿತ ಚರಾಚರಾತ್ಮಕ ಶ್ರೀಮಹಾವಿಷ್ಣುಂ

||೩.೨||



2.21 ರಾಗ : ಭೀಮ್‌ಪಲಾಸ್

ತಾಳ : ಆದಿ

ಸಚ್ಚಿದಾನಂದ ಗೋವಿಂದ ಮುಕುಂದ, ಚಂದನಾದಿ-
ಸುಗಂಧ, ಸುಂದರ ಪದಾರವಿಂದ, ವಂದೇ ತ್ವಾಂ ||ಪ||

ಪರಿಶಮಿತ ನಿಜಭಕ್ತಜನ ಭವಬಂಧ ಸುಖಿ-
ಕರ ಸುರವರ ಮುನಿಜನವೃಂದ ||ಅ.ಪ||

ಹಿತಕರ ನರವರ ನೃಪಮುಚುಕುಂದ |
ಹತಮದಭರ ಸುಂದೋಪಸುಂದ ವಿ-
ನತ ಸನಕಸನತ್ಸನಾತನಸನಂದ ನಿ-
ರತಿಶಯ ಮಂದಸ್ಥಿತಾನನ ರಾಕಾಚಂದ ||ಚ||



2.22 ರಾಗ : ತಿಲಂಗ್

ತಾಳ : ಆದಿ

ಭಜಮನಿತಂ ಮಾಧವ ನಾರಾಯಣಂ |
ಭಜತಜನ ದುರಿತಜಾಲ ನಿವಾರಣಂ ||ಪ||

ಆಜರುದ್ರೇಂದ್ರಾದ್ರಿದಿನುತ ಪಾವನಚರಣಂ |
ನಿಜಭಕ್ತಗಣ ಭವಸಾಗರ ತರಣಂ ||ಅ.ಪ||

ಭುಜಂಗಶಯನ ನವನೀರವ ಕರಣಂ |
 ರಜನೀಶನಿಭ ಸುಧಾಶೀತಲ ಕಿರಣಂ |
 ಗಜರಾಜಬಲಿ ಪರಿಪಾಲಿತ ಕರುಣಂ |
 ಸುಜನೋದ್ಧಾರಬದ್ಧ ದೀಕ್ಷಾಕಂಕಣಂ

||ಚ.೧.||

ಆಜಾನುಬಾಹುಯುಗ ಅಮಿತಪ್ರತಾಪಂ ||
 ತ್ರಿಜಗದಾದಿ ವಂದಿತ ಮೋಹನರೂಪಂ |
 ಕುಚಾದಿಗ್ರಹಕೃತ ಶಮಿತ ಪರಿತಾಪಂ |
 ಸಜಾತಿರಹಿತ ದಿವ್ಯವೈಕುಂಠ ಪ್ರದೀಪಂ

||ಚ.೨.||



2.23 ರಾಗ : ನಾಗ-ಗಾಂಧಾರಿ (ಜೋನ್‌ಪುರಿ)

ತಾಳ : ರೂಪಕ

ವಸ ಮಮ ಹೃದಯೇ ಸದಾ ಶ್ರೀರಮಾಲೋಲುಪ ||ಪ||

ನಿರುಪಮಸುಂದರ ಮನಮೋಹನ ರೂಪ |
 ವರಮುನಿಗಣಭವ ಶಮಿತ ಪರಿತಾಪ ||ಅ.ಪ.||

ಸುರುಚಿರ ಮೃಗಮದ ಬಿಂದುಲಲಾಟ |
 ಮರಕತ ಮಣಿಮಯ ಹೇಮಕಿರೀಟ |
 ವಿರಚಿತ ಫಣಿಪತಿ ವಿಲಸದ ಪೀಠ |
 ಪರಿವೃತ ಸಂತಸಾಧು ಜನಾಖಿಲ ಕೂಟ ||ಚ||



2.24 ರಾಗ : ಹಿಂದೋಳ

ತಾಳ : ಆದಿ

ಕಮಲನಯನ ಕರುಣಾಕರ ನಾರಾಯಣ |
 ಅಮಲಮೃದುಲ ನಳಿನಚರಣ, ತವ ಶರಣಂ ||ಪ||

ವಿಮಲಮಣಿಮಾಲಾಭರಣ ಭೂಷಣ ಪ-
 ರಿಮಳ ಹರಿಚಂದನಾದ್ಯನುಲೇಪನ ||ಅ.ಪ.||

ಚರಣ

ಅಮಿತ ಮಹಿಮಾತಿತಯಾನಂದ ಪೂರಣ |
ಶಮಿತ ನಿಜಭಕ್ತ ಭವಬಂಧನ ಧುರೀಣ |
ರಮಿತ ಭೋಗಭಾಗ್ಯ ಭೂರಮಾರಮಣ |
ನಮಿತ ವರಮುನಿವೃಂದ ಪರಿಪಾಲನ |

ಮಧ್ಯಮಕಾಲ

ರಮಣೀಯ ಮನಮುದಿತ ಶಶಿವದನ |
ಕಮನೀಯ ಕುಂದಮುಕುಳ ನಿಭರದನ |
ಗಮನಾರ್ಹ ಮಧುಗಲದ ಮೃದುಗದನ |
ಸಮನೀಲ ರುಚಿವಪುಷ್ಪ ಚಿತಮದನ ||ಚ||



2.25 ರಾಗ : ಚಿತ್ರವಾಹ

ತಾಳ : ಆದಿ

ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ |
ಸಕಲ ಜಗದಾನಂದಕಾರಕ ಕೃಪಯಾವ-
ಲೋಕಯ ಮಾಂ ತವ ಪಾದಸೇವಕ ||ಪ||
ಜನನಮರಣಭಯ ಶೋಕನಿವಾರಕ ಸು-
ಜನ ಮನೋರಥ ಫಲಪ್ರದಾಯಕ ||ಅ.ಪ.||
ವಿಶ್ವಲೀಲಾನಾಟಕ ಸೂತ್ರಧಾರಕ |
ಶಶ್ವನ್ನನೋಹರ ದಿವ್ಯಾದ್ಭುತ ರೂಪಕ |
ನಶ್ವರ್ದೀವನ್ಮುಮುಕ್ಷೋಪಾಯಕ |
ಅತ್ಯಾರೋಹಿತ ಹರಿ ಕಲಿಯುಗಾಂತಕ ||ಚ||



2.26 ರಾಗ : ನಾಟ

ತಾಳ : ರೂಪಕ

ಪಾದಮಾಶ್ರಯಾಮೃಹಂ ಪಾಲಯ ಸದಾ |
ಮಾಧವ ನಾರಾಯಣ ತವ- ||ಪ||
ವೇದಾಗಮಾದಿ ಸನ್ನತ ಜಗದಾನಂದಕಾರ |
ಆದ್ಯಂತರಹಿತಾದ್ಭುತ ಬೃಹದಾಕಾರ ||ಅ.ಪ.||

ನಾಮಜಪಕೀರ್ತನ ಸತ್ಯಧಾಶ್ರವಣತೋಷಿತೆ |
 ಸೋಮರವಿಕುಲಜ ರಾಮಕೃಷ್ಣ ನಾಮಾಂಕಿತೆ |
 ಕಾಮಕ್ರೋಧಲೋಭಮೋಹ ಮಾಯಾತೀತೆ |
 ವಾಮದೇವ ಕಮಲಾಸನಾದಿ ವಂದಿತಾಚ್ಯುತೆ ||ಚೆ||



2.27 ರಾಗ : ಮುಖಾರಿ

ತಾಳ : ಖಂಡಭಾಪು

ಭವತರಣ ವರನಾರಾಯಣ ದೇಹಿ |
 ನವಭಕ್ತಿಯುತ ತವಾರಾಧನ ||ಪೆ||

ಅನುಪಮ ಕರ್ಣಾನಂದಕರ ತವಕಥಾಶ್ರವಣ |
 ಮನಮೋದಿತ ತವ ನಾಮಜಪಕೀರ್ತನ ನ-
 ಯನಾನಂದಾಶುಪೂರಕ ತವ ಸ್ಮರಣ |
 ಅನವರತ ತವ ಚರಣಾಂಬುಜ ಸೇವನ

||ಚೆ.೧.||

ತುಲಸೀದಳಕೃತ ತವ ಪಾದಾರವಿಂದಾರ್ಚನ |
 ವಿಸಿತ ಪಲ್ಲವ ತವ ಭವ್ಯಾಂಘ್ರಿಯುಗ ವಂದನ ಅ-
 ತುಲಿತ ನಿರಂತರ ತವ ದಾಸ್ಯಭಾವನ ವಿ-
 ಪುಲ ಪುಲಕಿತ ತವ ಸಖ್ಯಾತ್ಮನಿವೇದನ

||ಚೆ.೨.||



2.28 ರಾಗ : ಸಾವೇರಿ

ತಾಳ : ಮಿಶ್ರಭಾಪು

ಕಾಳಮೇಘಶ್ಯಾಮಳ ಕೋಮಲಾಂಗ, ಶುಭಾಂಗ ಪರಿ-
 ಪಾಲಯ ಮಾಂ ಭೂನೀಳಾರಮಾಂತರಂಗ ||ಪೆ||

ಮಧುಕೈಟಭಾದಿ ಸುರರಿಪು ಮದಭಂಗ, ರಣಪುಂಗ |
 ವಿಧಿಭವಸುರೇಂದ್ರ, ಸನ್ನುತ ಪುರುಷೋತ್ತಮಾಂಗ ||ಅ.ಪೆ||

ಚರಣ

ಆದಿಶೇಷಾಂಗಶಯನ ವರಕಾವೇರೀತಟ ಶ್ರೀರಂಗ |
 ಆದಿತ್ಯತಕೋಟಿ ಸಮರುಚಿ ಪರಿಲಸಿತಾಂಗ |
 ಪಾದವಂಕಜಾಭವಂದಿತ ಭಕ್ತಹೃದಯಾಬ್ಜ ಭೃಂಗ |
 ಮಾಧುರ್ಯ ಗಾನಾನಂದಿತ ಸಂತಜನಾಖಿಲ ಸತ್ಸಂಗ |

ಮಧ್ಯಮಕಾಲ

ರಾಧಾಮಾಧವ ಗೋವಿಂದ ಮುಕುಂದ |
ವೇದನಾದಮೋದ ಸಚ್ಚಿದಾನಂದಾ-
ಹ್ಲಾದಮಯ ಹರಿಚಂದನಾದಿ ಸುಗಂಧ |
ಸಾಧು ಶ್ರೀನಿವಾಸನುತ ಪದಾರವಿಂದ ||ಚ||



2.29 ರಾಗ : ಯದುಕುಲಕಾಂಭೋದಿ

ತಾಳ : ಖಂಡಭಾಪು

ಅಕ್ಷಯ ಫಲಪ್ರದಾತ ಶ್ರೀಮನ್ನಾರಾಯಣ |
ರಕ್ಷಯ ಮಾಂ ಕ್ಷೀರಾಂಬುಧಿಶಯನ ||ಪ||

ಲಕ್ಷಣ ಪರಿಪೂರ್ಣ ವರಮಹಾಲಕ್ಷ್ಮೀರಮಣ |
ವಕ್ಷಿವಾಹಾರೋಹಣ ಶತರಶ್ಮಿವತ್ಸಿಭಕರಣ ||ಅ.ಪ||

ವಕ್ಷಸ್ಥಳ ಲಸತ್ ಕೌಸ್ತುಭಮಣಿ ವಿಭೂಷಣ |
ಕುಕ್ಷಿಸ್ಥಿತಾನೇಕ ಕೋಟಿಲೋಕ ಪರಿಪಾಲನ |
ಶಿಕ್ಷಿತದುಷ್ಟ ದೈತ್ಯದಾನವಾದಿ ರಿಪುಗಣ |
ಲಕ್ಷದೀಪೋತ್ಸವ ವೈಭವ ವೈಕುಂಠಪುರ ಸದನ ||ಚ||



2.30 ರಾಗ : ಕೀದಾರಗೌಳ

ತಾಳ : ಆದಿ

ವರಮುನಿವಂದಿತ ಯದುಶೈಲಾಧೀಶ ಆದಿನಾರಾಯಣ |
ಪರಿಪಾಲಯ ಮಾಂ ಪರಮಪುರುಷ ಪದ್ಮಜಾರಮಣ ||ಪ||

ಶತಕೋಟಿರವಿ ಭಾಸಮಾನಾಭರಣ ಭೂಷಣ |
ನತಜನಾಭೀಷ್ಟ ವಿಪುಲ ವರವಿತರಣ ಧುರೀಣ ||ಅ.ಪ||

ಅಜಭವಸುರೇಶಾದಿನುತ ಪರಮಪಾವನ ಚರಣ |
ಸಜಲ ಜಲದನಿಭ ಘನನೀಲ ಶೀತಲ ಕರಣ |
ನಿಜಭಕ್ತಗಣಾನಂದಾಶ್ರುಪೂರಕ ಸತ್ಕಥಾದಿ ಶ್ರವಣ |
ಸುಜನೋದ್ಧಾರಕ ಕರುಣಾಕರ ಭವಾಂಬುಧಿ ತರಣ ||ಚ||



ಶ್ರೀರಮಾಮನೋಹರ ಭೂರಿಕರುಣಾಕರ ।
 ಪೂರಯ ಮಮ ಕಾಮಂ ಸೂರಿಜನಾರ್ಚಿತ- ॥ಪ॥
 ಚರಾಚರಾಖಿಲ ಭೂತದಯಾಪರ ಪರಾತ್ತರ ।
 ಪರಾವರ ಪರಮಪುರುಷ ಪರಮೇಶ್ವರ ॥ಅ.ಪ.॥
 ಧಾರಾಧರವಿನೀಲ ಚಾರುಕಳೇವರ, ಶಶಿಕಲಾಧರ ।
 ಆರಾಧಿತಾಖಿಲಜನ ಭವಪಾಶಹರ, ಗದಾಧರ ।
 ಸುರಾಸುರಾದಿ ಸನ್ನುತ ಮಂದರಾದ್ರಿಧರ, ಶ್ರೀಧರ ।
 ವೀರಾತಿಶಯ ವರನಾರಾಯಣ ನಾಮಧೇಯಕರ ॥ಚ॥



ಭಜಭಜಾಹರ್ನಿಶಂ ಶ್ರೀಮನ್ನಾರಾಯಣಂ ।
 ಭಜತಜನ ದುರಿತಾಪಹ ಶ್ರೀರಮಾರಮಣಂ ॥ಪ॥
 ವರುಣಾಲಯಾನುಗತ ಘನನೀಲವರ್ಣಂ ಮ-
 ಕರಾಕೃತಿ ಕುಂಡಲಾಲೋಲ ಶೋಭಿತ ಕರ್ಣಂ ॥ಅ.ಪ.॥
 ನಿರುಪಮ ಸುಂದರ ಮಂದಸ್ಥಿತ ರಾಕಾಶಶಿಬಿಂಜಾನನಂ ।
 ಕರುಣಾಪೂರಿತ ಅರುಣಾರವಿಂದದಳಾಯುತ ಲೋಚನಂ ।
 ಮರಕತ ಮಣಿಹಾರ ವಿಭೂಷಿತ ಭೋಗೀಂದ್ರತಾಯಿನಂ ।
 ಸುರುಚಿರ ಒತಾಂಬಲಾಲಂಕೃತ ಮನಮುದಿತಾತಿಮೋಹನಂ ॥ಚ.೧.॥
 ಪರಮುನಿನಾರದ ತುಂಬುರು ಗಾನವಿಲೋಲಂ ।
 ಚರಾಚರಾಂತರಾತ್ಮಕ ಸಕಲ ಜಗದಾದಿಮೂಲಂ ।
 ಪರಮಾಧ್ಯತಾತಿಪಾವನ ಪರಮಾನಂದಕರಲೀಲಂ ।
 ಶರಣಾಗತಜನ ಪರಿಪಾಲಿತ ಅನುಪಮ ಗುಣಶೀಲಂ ॥ಚ.೨.॥
 ಪರಿಮಳ ಸುಮಭರ ಮೂಲಾವಿರಾಜಿತ ವರಯದುಶೈಲೇಶಂ ।
 ವಿರಿಂಚ್ಯಾದಿನುತ ಕಾಂಚೀವರದ ಪೆರುನ್ದೇವಿ ಪ್ರಾಣೇಶಂ ।
 ವರಕಾವೇರೀತಟ ವಿಹಾರ ಭಾಸಮಾನ ಶ್ರೀರಂಗಾಧೀಶಂ ।
 ನಿರತಿಶಯ ಸುಖಿದಾಯಕ ಶ್ರೀನಿವಾಸ ಆದಿವೆಂಕಟೇಶಂ ॥ಚ.೩.॥



ತೋಡಿ

ಭಾವಯಾಮೃಹಂ, ಪರಿಪಾಲಯ ಮಾಂ ನಾರಾಯಣ |
ಕೋವಿದ ಮನಮುದಿತ ತವ ಚರಣಂ ಸದಾ- ||ಪ||

ಮಿನಾದಿ ದಶಮಹಿಮಾವತಾರ | ದಾನವಾದ್ಯಸುರಕುಲ ಸಂಹಾರ |
ಭಾನುಶತಭಾಸುರ ಸುಶರೀರ | ದೀನಜನ ಭವಸಂತಾಪ ನಿವಾರ ||ಅ.ಪ.||

ತೋಡಿ

ಋಗ್‌ಯಜುಸ್ಸಾಮಾದಿ ವೇದಸಾರ | ಮುನಿಗಣ ಪರತತ್ವ ವಿಚಾರ |
ಅಗಣಿತ ಬಾಹುಬಲಾತಿಶಯ ವೀರ | ಅಘಾಬ್ಧಂದ ಸಮೂಲ ವಿದಾರ |
ಸುಗಂಧಮಯ ನವತುಲಸೀಹಾರ | ಜಗನ್ನೋಹನ ಸುಕುಮಾರ |
ಖಿಗಾರೂಢಾಕಾಶ ಸಂಚಾರ | ವಿಗಳಿತ ಮಾಯಾಮೋಹಾಂಧಕಾರ ||ಚ.೧.||

ಮೋಹನ

ಮಂದಹಾಸಯುತ ಶಶಿನಿಭಾನನ | ಅರವಿಂದಳಾಯತಲೋಚನ |
ಇಂದಿರಿಯಾ ಸಹ ಸುಖಾಸೀನ | ವಸುಂಧರಾಕೃತಾನುಪಮ ಸೇವನ |
ಸನಂದನಾದಿ ಯತಿವರ ಭಾವನ | ಇಂದ್ರಾದ್ಯಖಿಲ ಲೋಕಪಾಲನ |
ವಂದಾರು ಜನಾಭಿಷ್ಠ ಪ್ರದಾನ | ಸಿಂಧುಮಧ್ಯಾದಿಶೇಷ ಶಯನ ||ಚ.೨.||

ಶಂಕರಾಭರಣ

ನಾರದಾದಿ ವರಮುನಿ ಗಾನವಿಲೋಲ | ಧಾರಾಧರಾನುಗತ ನಿರುಪಮ ನೀಲ |
ವಾರಿಜಾಸನಾದಿ ದೇವಾನುಕೂಲ | ಭೂರಿ ಶುಭಮಂಗಳಾನಂದಕರ ಲೀಲ ||
ಕ್ಷೀರೋದಧಿಭವಮಣಿಕ್ಯತಮಾಲಾ | ನೀರದನೀಲ ಕುಟಿಲಕುಂತಲಜಾಲ |
ಬಾರುತಿಲಕಾಂಚಿತ ವಿಶಾಲ ಫಾಲ | ಮೇರುಸಮಾನ ಪುರುಷಶಾರ್ದೂಲ ||ಚ.೩.||

ಶುದ್ಧದನ್ಯಾಸಿ

ಪರಿತಮಿತ ನಿಜಭಕ್ತಜನ ಭವಪಾಶ | ಮರಕತಮಣಿಮೇಖಿಲಾಭರಣಭೂಷ |
ಸುರುಚಿರ ಪೀತಾಂಬರಾಲಂಕೃತ ಬಹುತರವೇಷ | ಮಧುರಾದರಣೀಯ ಮೃದುಭಾಷ |
ನಿರತಿಶಯಾನಂದಮಯ ವೈಕುಂಠವಾಸ | ಹರಿನಾಮಕೀರ್ತನಾದಿ ಪರಿತೋಷ |
ಗುರುತರ ವರವಿತರಣಾಭಿಲಾಶ | ತಿರುಮಲಾಧಿಪ ಶ್ರೀನಿವಾಸ ಆದಿವಂಕುಶಲ ||

2.34 ರಾಗ : ಸಾಲಗಚ್ಚೆರವಿ

ತಾಳ : ಆದಿ

ನಂದಗೋಕುಲಬಾಲ, ಬೃಂದಾವನಲೀಲ, ಪಾಲಯ- ||ಪ||

ಮುರಳಿಗಾನಲೋಲ, ಕರುಣಾಲವಾಲ ||ಅ.ಪ.||

ನೀರದಘನನೀಲ, ನಿರುಪಮಗುಣಶೀಲ |

ಸುರುಚಿರ ಕನಕದುಕೂಲ, ಸುರರಿಪುಕುಲಕಾಲ |

||೧||

ತುಲಸೀದಳಕೃತ ವನಮಾಲಾ, ನೀಲಕುಟಿಲಕುಲಜಾಲ |

ವಿಲಸಿತ ಮುಗ್ಧಮಯೂರವಾಲ, ತಿಲಕಾಂಚಿತ ಮಲಾಲ ಫಾಲ |

||೨||

ಶ್ರೀರುಕ್ಮಿಣಿಸಹ ರತಿಕೀಲ, ಘೋರಕಲುಷಗಿರಿ ಭೇದಕ ಶೂಲ |

ಶರಣಾಗತಜನ ಪರಿಪಾಲ, ವರಮುನಿಮಾನಸಮರಾಲ |

||೩||

ಸ್ಮಿತಲಲಿತ ಕಪೋಲ, ನಿರತಿಶಯಾನಂದಾಮೃತಲಾಲಾ |

ಹಿತಕರ ನಿಜಭಕ್ತಕುಚೀಲ, ಹತದುರುಳ ನೃಪಶಿಶುಪಾಲ |

||೪||

ನಿಖಿಲ ಜಗದಾದಿಮೂಲ, ಆಕಳಂಕ ಜನಾನುಕೂಲ |

ಪ್ರಕಟಿತ ಸಂತಸಾಧುಸಮ್ಮೇಲ, ಸಕಲಪಾಪ ಶಮಿತ ಅನಲಜ್ವಾಲ |

||೫||

ಸಮುದಿತ ರಾಗಭಾವತಾಳ, ಅಪರಿಮಿತ ದಯಾರಸಾಲ |

ಸಮರಭಯಾನಕ ನರಶಾರ್ದೂಲ, ವಿಮಲ ಮಾನಸ ಶ್ರೀನಿವಾಸನುತ

ಗೋಪಾಲ

||೬||



2.35 ರಾಗ : ಮೋಹನ

ತಾಳ : ರೂಪಕ

ಶ್ರೀವಿದ್ಯಾರಾಜಗೋಪಾಲಂ ಭಜೀಹಂ ಸತತಂ |

ಶ್ರೀರುಕ್ಮಿಣೀ ಸತ್ಯಭಾಮಾ ಸಮೇತಂ ||ಪ||

ಅನುಪಲ್ಲವಿ

ಭವ್ಯತೇಜೋಮಯ ಮೋಹನಾಕಾರಂ |

ದಿವ್ಯಾಭರಣಧರ ನೀಲಮೇಘ ನಿಭತ್ಯಾಮಂ |

ಮಧ್ಯಮಕಾಲ

ನವಪಲ್ಲವಕರತಲ ಗೋವರ್ಧನ ಗಿರಿಧಾರಂ |

ಭವಸಾಗರತಾರಕ ಗೋವಿಂದ ಮುಕುಂದನಾಮಂ ||ಅ.ಪ.||

ಚರಣ

ಮುರನರಕಾಸುರಾದಿ ಸಕಲರಿಪುಗಣಮಥನಂ |
ಶರಣಾಗತಜನ ಪರಿಪಾಲಕ ಭಕ್ತಕಾಮಧೇನುಂ |
ವರಮುನಿವೃಂದವಂದಿತ ಪಾವನಚರಣಂ |
ಹರಿದ್ರಾನದೀತಟನಿಲಯ ವಿರಾಜಮಾನಂ |

ಮಧ್ಯಮಕಾಲ

ಪಾರಿಜಾತಾಪಹರಣಂ ನಾರದಾದಿಕ್ಯತ ಭಜನಂ |
ಘೋರಪಾಪಹರಣ ಧುರೀಣಂ ವೀರೈಶ್ಚಾರ್ಯಾದಿ ಪರಿಪೂರ್ಣಂ ||ಚೆ||



2.36 ರಾಗ : ಕಲ್ಯಾಣಿ

ತಾಳ : ಮಿಶ್ರಭಾಪು

ದಕ್ಷಿಣ ದ್ವಾರಕಾಧೀಶ ಶ್ರೀವಿದ್ಯಾರಾಜಗೋಪಾಲ ಪ್ರ-
ದರ್ಶಯ ತವ ದಿವ್ಯ ಶೃಂಗಾರ ಬಾಲಲೀಲಾ ||ಪೆ||

ಕಾಂತಾರುಕ್ಮಿಣೀ ಸತೀಸತ್ಯಭಾಮ ರತಿಕೇಲೀಲೋಲ |
ವಾಂಛಿತ ಫಲಪ್ರದಾಯಕ ಕಲ್ಯಾಣಗುಣಶೀಲ ||ಅ.ಪೆ||

ವಿಲಸಿತ ಮೃಗಮದ ತಿಲಕಾಂಚಿತ ವಿಶಾಲಫಾಲ |
ಗಳ ಪರಿಶೋಭಿತ ನವತುಲಸೀದಳ ವನಮಾಲಾ |
ವಿಲುಲಿತ ಕುಂಡಲ ಮಣಿಮಕುಟ ಕನಕಮಯ ಚೀಲ |
ಲಲಿತಾಲೋಲಕ ಘನನೀಲ ಕುಟಿಲಕುಂತಲಜಾಲ ||ಚೆ.೧||

ನಳಿನದಳನಯನ ವ್ರಜನಾರೀ ಪರಿವೃತ ನಂದಲಾಲ |
ಕಲಿಕಲುಷ ಪರಿಶಮಿತ ಅನುಪಮ ಕರುಣಾಲವಾಲ |
ಖಳಕಂಸಾದಿ ರಿಪುಗಣ ಭಯಾನಕ ನರಶಾರ್ದೂಲ |
ಜಲಭರ ಹರಿದ್ರಾತಟನಿಲಯ ನತಶ್ರೀನಿವಾಸ ಪರಿಪಾಲ ||ಚೆ.೨||



ಮಹಾಲಕ್ಷ್ಮೀ ವರದವಲ್ಲಭೇ ಮಂದಸ್ಥಿತ ಸುವದನೇ ಪಾಹಿಮಾಂ ||ಪ||

ಶಶಿಶೇಖರ ಸಂಸ್ತುತೇ ಜಗನ್ಮಂಗಳ ಮಹಾಮಾತೇ ನಿರ-
ತಿಶಯಾನಂದಸುವಿ ಸಂಪತ್ಪದಾತೇ ಸಮುದಿತೇ ||ಅ.ಪ||

ಚರಣ

ರಾಜರಾಜಾರ್ಚಿತ ಪದಕಮಲೇ ರಾಜೀವದಳ ನೇತ್ರೇ ವಿ-
ಭ್ರಾಜಮಾನ ಕುಂಭಕುಚಯುಗಳೇ ರಾಜಿತ ಮಣಿಖಚಿತವಲಯೇ |

ಮಧ್ಯಮಕಾಲ

ಸುಜನ ಮನೋರಥಪೂರಿತೇ ಭಜತಜನಮಾನಸ ವಿರಾಜಿತೇ |
ರಜನೀಶನಿಭ ಮುಖಾಂಗಯುತೇ ನಿಜವೇದಾಗಮಾದಿ ಸಸ್ತುತೇ ||ಚ||



ಕಮಲಾಲಯೇ ಕಮಲನಾಭಜಾಯೇ ಕೃಪಯಾವಲೋಕಯೇ ||ಪ||

ಕನಕಾಂಬರ ರತ್ನಹಾರ ವಿಭೂಷಿತೇ ನತಜನಕಲ್ಪಲತೇ |
ವಿಲಸಿತ ಮಗ್ಗಮದತಿಲಕೇ ಹೇಮಮಕುಟ ವಿರಾಜಿತೇ ||ಅ.ಪ||

ವಾಚಾಮಗೋಚರ ಮಹಿಮಾನ್ವಿತೇ ವಾಹಿನೀಧವಸುತೇ |
ವಿಧುವಿಡಂಬನ ಚಾರುವದನ ಸುಶೋಭಿತೇ ಸುಚರಿತೇ |
ವಾಸವಾದ್ಯಮರವಂದಿತ ವಾದಪಂಕೀರುಹೇ ವೇದನುತೇ |
ವಾರಿತಭಕ್ತ ಭವತಾಪ ಪರಿಶಮಿತ ಕರುಣಾತಿಶಯೇ ||ಚ||



ಸಾರಸಾಕ್ಷಿ ಸಕಲಲೋಕಸಾಕ್ಷಿ |
ಸಾರಸನಿಲಯೇ ಶ್ರೀಮಹಾಲಕ್ಷ್ಮೀ ಪಾಲಯಾಶುಮಾಂ |

ಸುಧಾಕರಸನ್ನಿಭ ವದನೇ ಸುಂದರ ರದನೇ ಸು-
ನಾದ ವಿನೋದಿನೀ ಸುಮಮಣಿಮಾಲಿನೀ ||ಅ.ಪ.||

ಚಿದಾನಂದ ಸ್ವರೂಪಿಣೀ ಚಿದ್ವಿಲಾಸಿನೀ |
ಸುಧಾತರಂಗಿಣೀ ಅಂತರಂಗಿಣೀ |
ವಿಧಾತಜನನೀ ಜಗನ್ನೋಹಿನೀ |
ಗದಾಚಕ್ರಧರ ಮನೋಲ್ಲಾಸಿನೀ ||ಚ||



2.40 ರಾಗ : ಬೇಹಾಗ್

ತಾಳ : ರೂಪಕ

ಗರುಡದ್ವಜ ಭಾಮಿನೀ ಪಾಹಿಮಾಂ ಅ-
ಮರೇಶಾದಿನುತ ಚರಣನಳಿನೀ, ಶ್ರೀಗಜಲಕ್ಷ್ಮೀ ||ಪ||

ಗಾಧಿಸುತಾದಿ ವರಮುನಿಗಣ ವಂದಿತಾ |
ಸಾಧುಜನ ಪರಿಪೋಷಣ ನಿರತಾ ||ಅ.ಪ.||

ಸೋಮಬಿಂಬ ಮನೋಹರ ಮಂದಸ್ಥಿತ ವದನೇ |
ಪ್ರೇಮದಯಾರಸಪೂರಿತ ಶ್ಯಾಮಕಮಲನಯನೇ |
ತಾಮಸಾದಿಗುಣಕಲ್ಪಿತ ಭವಸಂತಾಪತಮನೇ |
ನಾಮಜಪಿತಜನ ಮನೋಭಿಲತಿತ ವರವಿತರಣೇ ||ಚ||



2.41 ರಾಗ : ನಾಟಕುರಂಜಿ

ತಾಳ : ರೂಪಕ

ಮಾಮವ ಸದಾ ಶ್ರೀಮಹಾಲಕ್ಷ್ಮೀ ರಮಣೀಮಣೀ-
ರಮಣೀಯ ಮನೋನ್ಮಣೀ ||ಪ||

ವಿಧಾತಜನನೀ ಜಗನ್ನೋಹಿನೀ ವಿ-
ವಿಧ ವಾಂಛಿತದಾಯಿನೀ ಮಾನಿನೀ ||ಅ.ಪ.||

ಮುದಂ ದೇಹಿಮೇ ಮರಾಳಗಮನೀ |
ಮಧುರಗಾನಾಮೃತ ಮೋದಿನೀ |
ಮಧುಕರಾನುಗತ ನೀಲವೇಣೀ |
ಮಾಧವ ಮುರರಿಪು ಮನೋಲ್ಲಾಸಿನೀ

||ಚ.೧||

ಮೋಹಮಾಯಾಕೃತ್ವಾಪ ನಿವಾರಿಣೀ |
 ಮಹಾದೇವಾದಿಸುತ ಪರಮಪಾವನೀ |
 ಮಹನೀಯ ಮನೋಹರ ರೂಪಿಣೀ |
 ಮಹಿಮಾತಿಶಯ ಶುಭಮಂಗಳಕಾರಿಣೀ

||ಚ.೨||



2.42 ರಾಗ : ಬೃಂದಾವನೀ

ತಾಳ : ರೂಪಕ

ಕ್ಷೀರಸಾಗರ ಸಂದಿನೀ ಮಾಮವತು |
 ಭೂರಿಭಾಗ್ಯದಾಯಿನೀ ದೀನರಕ್ಷಿಣೀ ||ಚ||

ಉನ್ನತೋನ್ನತ ಮಹಿಮಾತಿಶಯ ನಾರೀಶಿರೋಮಣೀ |
 ಸನ್ಮತಾಖಿಲಲೋಕ ಪಾಲಿನೀ ವಿಶ್ವರೂಪಿಣೀ ||ಅ.ಪ.||

ಚರಣ

ಬ್ರಹ್ಮರುದ್ರೇಂದ್ರಾದಿಸುತ ಪರಮಪಾವನೀ |
 ಬ್ರಹ್ಮವಿದ್ಯಾಬೋಧಿನೀ ಪದ್ಮಗಂಧಿನೀ |
 ಬ್ರಹ್ಮಾಂಡವ್ಯಾಪಿನೀ ಬ್ರಹ್ಮಜನನೀ |
 ಬ್ರಹ್ಮಾನಂದಪ್ರದಾಯಿನೀ ನಿರಂಜನೀ |

ಮಧ್ಯಮಕಾಲ

ಬ್ರಹ್ಮಲೋಕ ಪ್ರದರ್ಶಿನೀ ಬ್ರಹ್ಮಚರ್ಯ ಸಂತೋಷಿಣೀ ಪರ-
 ಬ್ರಹ್ಮ ವಾಸುದೇವ ಮನಮೋಹಿನೀ ||ಚ||



2.43 ರಾಗ : ತಿಲಂಗ್

ತಾಳ : ರೂಪಕ

ಅರುಣಾಂಬುಜನಿಲಯೇ, ಅಂಬುಧಿತನಯೇ |
 ಶ್ರೀ ವರಮಹಾಲಕ್ಷ್ಮೀ ನಮೋಸ್ತುತೇ ||ಪ||

ಭುಜಗಭೂಷಣ ಸಂಸ್ತುತೇ ಜಗನ್ನಾತೇ |
 ಭುಜಂಗಶಯನ ಹೃತ್ಕಮಲಕ್ಷಿತೇ ಸಮುದಿತೇ ||ಅ.ಪ.||

ಚರಣ

ಭಾವರಾಗತಾಳಾದಿತೋಷಿತೇ ಪರಿಲಸಿತೇ |
ಭಾವನಾತಿದೂರ ನಿರುಪಮ ಮಹಿಮಾಸ್ವಿತೇ |
ಭವರೋಗ ನಿವಾರಣ ನಿರತೇ ಸುಚರಿತೇ |
ಭುವನತ್ರಯ ಪರಿಪಾಲಿತೇ ಸುಲಲಿತೇ |

ಮಧ್ಯಮಕಾಲ

ಭೂಸುರಾದಿ ಸಕಲಜನ ವಂದಿತೇ | ಭಾಸಮಾನ ಮಣಿಮಕುಟಾದಿ ತೋಭಿತೇ |
ಭಾನುಕೋಟಿ ತೇಜಃಪ್ರಕಾಶಿತೇ | ಭಾನುಕುಲ ಪರಮಂಗಳದೇವತೇ ||ಚ||



2.44 ರಾಗ : ನೀಲಾಂಬರಿ

ತಾಳ : ಖಂಡಭಾಪು

ಪರಿಪಾಲಯಮಾಂ ವನಜಾಯತನೇತ್ರೀ ವಾರಿಧಿಪುತ್ರೀ |
ವಾರಿಜನಾಭಕಳತ್ರೀ ಜಗದ್ಧಾತ್ರೀ ||ಪ||

ಅನುಪಮ ಸುಂದರ ನಿತ್ಯಾನಂದಕರ ಮಂಗಳಮೂರ್ತಿ |
ವಿನತಾಶ್ರಿತಜನಾಭೀಷ್ವಪ್ರದ ಅಪ್ರತಿಮಕೀರ್ತಿ ||ಅ.ಪ.||

ಸನಕಸನಂದನಾರದಾದಿ ಮುನಿಮಾನಸ ಕಲ್ಪನಾಸ್ಫೂರ್ತಿ |
ಕನಕಾಂಬರ ರತ್ನಹಾರ ಮಣಿಮಕುಟಾಲಂಕೃತ ಶುಭಗಾತ್ರೀ |
ಘನಿರಾಜಭೂಷಿತ ಶಂಭೋಶಂಕರ ಮಹಾದೇವ ಸನ್ನುತಪಾತ್ರೀ |
ಅಣಿಮಾದಿ ಸಕಲಯೋಗೈಶ್ವರ್ಯಸಿದ್ಧಿದಾಯಕ ಪರಮಪವಿತ್ರೀ ||ಚ||



2.45 ರಾಗ : ಮಾಂಡ್

ತಾಳ : ಆದಿ

ನೀಲಾಯತಾಕ್ಷೀ ಸಕಲಲೋಕಸಾಕ್ಷೀ |
ಪಾಲಯಾಶುಮಾಂ ಶ್ರೀಮಹಾಲಕ್ಷ್ಮೀ-ಅಂಬಾ ||ಪ||

ನಾರಾಯಣನಾಮಜಪಿತ ಭಕ್ತಜನಹೃದಯ ವಿಕಾಸಿನೀ |
ನಾರದಾದಿ ವರಮುನಿವಂದಿತ ಸುಧಾಮಧುರ ವಾಗ್ವಿಲಾಸಿನೀ - ಅಂಬಾ ||ಅ.ಪ.||

ನೀರಜಾಪ್ತ ಭಾಗುಕೋಟಿ ಭಾಸಮಾನ ಕಲಾಧರೀ |
 ನೀರಜಾಠಿ ಶಾರದೇಂದು ಸಮಪದನ ಮನೋಹರೀ |
 ನೀರಜಾಸ್ತ ಕರವಿಧೃತ ಕಾಮದೇವೋದ್ಯವೋದರೀ |
 ನೀರಜಾಸನಾದಿ ವಿಸುತ ನಿರುಪಮ ಸುಂದರೀ- ಅಂಬಾ ||೩||



2.46 ಶಾಗ : ಮುಲಾರಿ

ಶಾಳ : ಅದಿ

ದೇವೀ ಮಹಾಲಕ್ಷ್ಮೀ ಪಾಲಯಾಶುಮಾಂ |
 ಶ್ರೀಮಹಾವಿಷ್ಣುಪ್ರದಾಗಾರಿಣೀ ಮಾನಿನೀ ||ಪ||
 ಧನಕನಕವಾಹನ ವಿಭೂಷಾದಿ ವಿತರಣಧೋರಿಣೀ |
 ದೀನಜನ ಸಂರಕ್ಷಿಣೀ ದಿನಮಣಪ್ರಕಾಶಿನೀ ||ಅ.ಪ.||
 ನಳಿನಾಸ್ತುಧರ ಜನನೀ ನಳಿನಾಯತಲೋಚನೀ |
 ನಳಿನಾಭ ಮನೋವಿಲಾಸಿನೀ ನಳಿನೀ |
 ನಳಿನಾಸನಾದಿವಿಸುತ ಚರಣನಳಿನೀ |
 ನಳಿನಾದಿ ಸುಮರಚಿತ ವನಮಾಲಿನೀ ||ಚ||



2.47 ಶಾಗ : ಬಾಗೇಶ್ವರೀ

ಶಾಳ : ರೂಪಕ

ಅಮರೇಶನುತೇ ಅಷ್ಟಶ್ವರ್ಯ ಪ್ರದಾತೇ |
 ಉಮಾಶಾರದ ಸೇವಿತೇ ಮಹಾಮಾತೇ ನಮೋಸ್ತುತೇ ||ಪ||
 ಅಂಬುಜದಳ ಸುಲೋಚನೀ ಆನಂದಿನೀ |
 ಅಂಬುಜಾಸನಾದಿಸುತ ಚರಣನಳಿನೀ |
 ಅಂಬುಜೋದ್ಭವ ಪರಮಪಾವನೀ |
 ಅಂಬುಧಿಶಯನ ಪ್ರಿಯಭಾಮಿನೀ ||ಚ.೧.||
 ಆನಂದಾಮೃತಾಕರ್ಷಿಣೀ ಅಮೃತವರ್ಷಿಣೀ |
 ಅನುಪಮಲೀಲಾತರಂಗಿಣೀ ಅಂತರಂಗಿಣೀ |
 ಅನುರಾಗಾಶ್ರಿತಜನ ಪರಿಪ್ರೋಷಿಣೀ |
 ಅನಂತಪದ್ಮನಾಭ ಮನೋಲ್ಲಾಸಿನೀ ||ಚ.೨.||



ಮಾಧವ ಮನೋನ್ಮೋಹ ಮಂಗಳರೂಪಿಣೀ |
ಮುದಂ ದೇಹೀಮೇ ಶ್ರೀಮಹಾಲಕ್ಷ್ಮೀ ||ಪ||

ಮಾನಿತಜನದುರಿತ ನಿವಾರಿಣೀ ಮುನಿಗಣ ಪೋಷಿಣೀ |
ಮಾನಸ ಸರೋವಿಹಾರಿಣೀ ಮಾನಿನೀ ||ಅ.ಪ.||

ದೇವದೇವ ವಾಸುದೇವ ಮನೋಲ್ಲಾಸಿನೀ |
ದೇವರಾಜ ಮುನಿಶಾಪ ವಿಮೋಚನೀ |
ದೇವಾದಿ ಸಕಲಲೋಕ ಪರಿಪಾಲಿನೀ |
ದೇವೀ ದಯಾನಿಧಿ ಧರ್ಮಸಂವರ್ಧಿನೀ ||ಚೆ||



ಪರಿಪಾಲಯ ಮಾಂ ಶ್ರೀಮಹಾಲಕ್ಷ್ಮೀ |
ಪ್ರಣತಜನ ಸಕಲಾಭೀಷ್ಠದಾಯಿನೀ ||ಪ||

ಅನುಪಲ್ಲವಿ

ಮಧ್ಯಮಕಾಲ

ಪರಮಪುರುಷ ವಕ್ಷಸ್ಥಳಸದನೇ ಪರಮಪಾವನೇ |
ಪರಿಪರಿವಿಧಫಲಪ್ರದಾನ ನಿವುಣೇ ಪದ್ಮಚರಣೇ ||ಅ.ಪ.||

ಚರಣ

ಕಮಲಾಸನಾದಿವಿನುತ ಕಮಲಾಮನೋಹರೀ |
ಕಮಲನಾಭ ಪ್ರಿಯಕರೀ ತ್ರಿಪುರಸುಂದರೀ |
ಕಮಲಾಯತಲೋಚನ ಕೃಪಾಕಟಾಕ್ಷಕರೀ |
ಕಮಲಾದಿ ಸುಮಭರಿತ ಸುಗಂಧಮಾಲಾಧರೀ |

ಮಧ್ಯಮಕಾಲ

ಕಲಿಕಲ್ಪಷ ವಿನಾಶಕರೀ ಕಲ್ಯಾಣಾಮಿತ ಶುಭಕರೀ |
ಕಾಲಚಕ್ರನಿಕೇತನಕರೀ ಕೋಲಾವರಪುರಾಧೀಶ್ವರೀ ||ಚೆ||



2.50 ರಾಗ : ನಳಿನಕಾಂತಿ

ತಾಳ : ಮಿಶ್ರಭಾಷು

ಮಹಾಲಕ್ಷ್ಮೀ ಕಮಲವಾಸಿನೀ ಕಮಲಲೋಚನೀ |
ಕಮಲನಾಭಜಾಯೇ ಮಾಂ ಪಾಹೀ ||ಪ||

ಅಖಿಲಾಂಡಕೋಟಿ ಬ್ರಹ್ಮಾಂಡಜನನೀ |
ಓಂಕಾರ ಸುನಾದ ಸಂಮೋದಿನೀ ||ಅ.ಪ||

ಆನಂದಾಮೃತ ಪರಿಪೂರಿಣೇ ಅಮಿತಕಲ್ಯಾಣಗುಣಶಾಲಿನೀ |
ನವಚಂಪಕಾದಿ ಸುಮಾಲಿನೀ ನೂಪುರಕಿಂಕಿಣಿ ಝಂಕಾರಿಣೀ ||ಚ||



2.51 ರಾಗ : ಜಂಝಟಿ

ತಾಳ : ಆದಿ

ಸ್ಥಿತಮುಖಿಕಮಲೇ ಆಶ್ರಿತವತ್ಸಲೇ |
ಶರದಿಂದುಸಮಧವಳೇ ಪಾಹಿಮಾಂ ||ಪ||

ನಿರತಿಶಯ ಮಹಿಮಾನ್ವಿತೇ ಮಾನಿತೇ |
ನಿರವಧಿಕ ಗುಣಾನ್ವಿತೇ ಸಮುದಿತೇ ||ಅ.ಪ||

ಪರಮಾದ್ಭುತ ಪರಮಪಾವನಚರಿತೇ |
ಪರಮೇಶ ಪರಾಶರಾದಿಮುನಿವಂದಿತೇ |
ಪರಿಪರಿವಿಧಫಲಪ್ರದಾತೇ ಜಗನ್ಮಾತೇ |
ಪರಬ್ರಹ್ಮ ವಾಸುದೇವಪ್ರಿಯವನಿತೇ ||ಚ||



2.52 ರಾಗ : ಚಕ್ರವಾಕ

ತಾಳ : ಖಂಡಭಾಷು

ಕಲಯೇ ಮಮಹೃದಯೇ ತ್ವಾಂ ಕ-
ಮಲಾಲಯೇ ಕಮಲನಾಭಜಾಯೇ - ಮಹಾಮಾಯೇ ||ಪ||

ಕಮಲಾಪ್ತಕೋಟಿ ಸಂಕಾಶಮಾನಕಾಯೇ |
ಕಮಲಾಸನಾದಿನುತ ಮಹಿಮಾತಿಶಯೇ ||ಅ.ಪ||

ಕನಕಾಂಬರ ರತ್ನಹಾರ ಮಕುಟಾಭರಣ ಭೂಷಿತೇ |
 ಧನಾಭಾವಖೇದ ನಿವಾರಣ ಪರದೇವತೇ |
 ಘನವಿಪುಲ ವರವಿತರಣ ವಿಖ್ಯಾತೇ ಸು-
 ಜನಾಭೀಷ್ಠಪೂರಿತ ದಿವ್ಯಕಲ್ಪಲತೇ ||ಚ||



2.53 ರಾಗ : ನಾಯಕಿ

ತಾಳ : ಝಂಪ

ಪ್ರಣಮಾಮೃಹಂ ಶ್ರೀಮಹಾಲಕ್ಷ್ಮೀಂ |
 ಪ್ರಣವಸ್ವರೂಪ ಓಂಕಾರಿಣೀಂ ಪದ್ಮಿನೀಂ ||ಪ||

ಪ್ರಣತಜನ ಪರಿಪಾಲಿನೀಂ ಪಾವನೀಂ |
 ಪರಿಪರಿವಿಧಫಲ ಪ್ರದಾಯಿನೀಂ ||ಅ.ಪ.||

ಪಂಕಜಾಪ್ತಕುಲಜಲನಿಧಿಸೋಮ ಪ್ರಿಯಭಾಮಿನೀಂ |
 ಪಂಕಜಾಸನಾದಿವಿನುತ ಪಂಕಜಲೋಚನೀಂ |
 ಪಂಕಜಾಸ್ತಧರ ಜನನೀಂ, ಪಂಕಜಸುಮಮಾಲಿನೀಂ ||ಚ||



2.54 ರಾಗ : ಸರಸ್ವತಿ

ತಾಳ : ರೂಪಕ

ಜಲಜನಾಭ ಪ್ರೇಮಲತೇ ನಮೋಸ್ತುತೇ |
 ಜಲಜಾಸನಾದಿ ಸನ್ನುತ ಜಗನ್ಮತೇ ||ಪ||

ಸಾರಸದೃತ ಕೋಮಲಕರಕಮಲೇ ವಿಮಲೇ |
 ಶಾರದ ಶ್ಯಾಮಲ ಸಂಸ್ಥಿತ ಪಾರ್ಶ್ವಯುಗಳೇ ||ಅ.ಪ.||

ಓಂಕಾರ ಸುನಾದ ಸಂಗೀತಗಾನಲೋಲೇ |
 ಝಂಕಾರ ನೂಪುರ ಕಿಂಕಿಣಿ ಮಣಿಭೂಷಿತ ಬಾಲೇ |
 ಶೃಂಗಾರ ರಸಪರಿಪೂರಿತ ಸದ್ಗುಣಶೀಲೇ |
 ಸಂಸಾರಸೌಭಾಗ್ಯದಾಯಿಕಾಶ್ರಿತ ವತ್ಸಲೇ ||ಚ||



ಪರಮಹಾಲಕ್ಷ್ಮೀ ರಕ್ಷಮಾಂ ಮಹಾ-
ವಿಷ್ಣುವಕ್ಷೋವಿಭೂಷಿಣೀ ವಿಶ್ವಪ್ರಕಾಶಿನೀ ||ಪ||

ಲಕ್ಷ್ಮೀಪಾರಾಧಿತ ನಿತ್ಯೋತ್ಸವಾನಂದಿನೀ |
ಅಕ್ಷಯಕೀರ್ತಿ ಸುವಿಸಂಪತ್ಕಾರಿಣೀ ಕಲ್ಯಾಣೀ ||ಅ.ಪ.||

ವಿಶ್ವಸೃಷ್ಟಿಸ್ಥಿತಿಲಯಕಾರಿಣೀ ವಿಶ್ವಾಂತರ್ಯಾಮಿನೀ |
ವಿಶ್ವೇಶ್ವರಮಾನಸ ಸಂಚಾರಿಣೀ ವಿಶ್ವವ್ಯಾಪಿನೀ |
ಅಶೇಷ ದುಷ್ಟಗ್ರಹದೋಷ ನಿವಾರಿಣೀ ವಿಶ್ವಪಾಲಿನೀ |
ವಿಶೇಷಫಲ ಪ್ರದಾಯಿನೀ ವಿಶ್ವಾಸಿನೀ |

ಮಧ್ಯಮಕಾಲ

ಅಷ್ಟಾದಶಯೋಗಸಿದ್ಧಿದಾಯಿನೀ | ಶಿಷ್ಟಾಶ್ರಿತಜನ ಪರಿಪೋಷಿಣೀ |
ವಿಶಿಷ್ಟ ಪರವಿತರಣಾಭಿಲಾಶಿನೀ | ಇಷ್ಟಾರ್ಥಪೂರಿತ ಮಾತೃಕಾಸ್ವರೂಪಿಣೀ ||ಚ||



ಭಾಗ : 3

ಭಜನೋಪಯುಕ್ತ ರಚನೆಗಳು

ರಾಮಕೃಷ್ಣಗೋವಿಂದ ನಾರಾಯಣ |
 ನಾಮಭಜನಾನಂದಿತ ನಾರಾಯಣ |
 ಸೋಮಬಿಂಬಾನನ ನಾರಾಯಣ |
 ಪ್ರೇಮಾವಲೋಕಿತ ನಾರಾಯಣ ||೧||

ಅತೀಮೋಹನಾಕಾರ ನಾರಾಯಣ |
 ಯತಿವರಹೃದಾಗಾರ ನಾರಾಯಣ |
 ಮತಿಹೀನವಿದೂರ ನಾರಾಯಣ |
 ಇತಿಹಾಸಪುರಾಣಾದಿ ನಾರಾಯಣ ||೨||

ಅಭಯಪ್ರದಾಯಕ ನಾರಾಯಣ |
 ಶುಭಮಂಗಳಕಾರಕ ನಾರಾಯಣ |
 ಇಭನಾಯಕೋದ್ಧಾರಕ ನಾರಾಯಣ |
 ನಭಸ್ತುಶ ಬೃಹದಾಕಾರ ನಾರಾಯಣ ||೩||

ಅರುಣಾಧರಾಮೃತ ನಾರಾಯಣ |
 ವರುಣಾಲಯಾನುಗತ ನಾರಾಯಣ |
 ಶರಣಾರ್ಥಿಶಮಿತ ನಾರಾಯಣ |
 ಕರುಣಾರಸಭರಿತ ನಾರಾಯಣ ||೪||

ಆಜಾನುಬಾಹುಯುಗ ನಾರಾಯಣ |
 ರಾಜಾದಿರಾಜವಂದ್ಯ ನಾರಾಯಣ |
 ತೇಜೋಮಯಾಕಾರ ನಾರಾಯಣ |
 ರಾಜೀವಾಯತಲೋಚನ ನಾರಾಯಣ ||೫||

ಕನಕಾಂಬರ ವಿಲಸಿತ ನಾರಾಯಣ |
 ಸನಕಾದಿಸನ್ಮತ ನಾರಾಯಣ |
 ಜನಕಾದಿಸಂಸ್ತುತ ನಾರಾಯಣ |
 ಧನಿಕೋತ್ತಮದೇವ ನಾರಾಯಣ ||೬||

ಏಗರಾಜಾರೋಹಣ ನಾರಾಯಣ |
 ಅಘಜಾಲಹರಣ ನಾರಾಯಣ |
 ನಿಗಮಾಗಮಸಾರ ನಾರಾಯಣ |
 ಜಗದಾನಂದಕಾರಕ ನಾರಾಯಣ ||೨||

ನವತುಲಸೀಮಾಲಿಕಾ ನಾರಾಯಣ |
 ಭವಸಾಗರತಾರಕ ನಾರಾಯಣ |
 ಭುವನತ್ರಯನಾಯಕ ನಾರಾಯಣ |
 ಅವನೀರಮಾಕಾಂತ ನಾರಾಯಣ ||೪||

ಘಣಿತಲ್ಪಶಯನ ನಾರಾಯಣ
 ಅಣಿಮಾದಿಸಿದ್ಧ್ಯಾಧಿಪ ನಾರಾಯಣ |
 ಮಣಿಖಚಿತಮಕುಟ ನಾರಾಯಣ
 ರಣಿತಕಿಂಕಿಣೀಕ ನಾರಾಯಣ ||೬||

ಭಾನುಕೋಟಿಸಂಕಾಶ ನಾರಾಯಣ |
 ದೀನಜನಮಂದಾರ ನಾರಾಯಣ |
 ದಾನವಕುಲಭೀಕರ ನಾರಾಯಣ |
 ಮಾನಾಪಮಾನಾತೀತ ನಾರಾಯಣ ||೧೦||

ಮಂದಾರವೃಷ್ಟಾರ್ಚಿತ ನಾರಾಯಣ |
 ಪಂದಾರುಜನಪಾಲಿತ ನಾರಾಯಣ |
 ಶೈಂಗಾರರಸಪೂರಿತ ನಾರಾಯಣ |
 ಬಂಧೂರಮಣಿಶೋಭಿತ ನಾರಾಯಣ ||೧೧||

ಹೇಮಾಭರಣಭೂಷ ನಾರಾಯಣ |
 ಶ್ಯಾಮಸುಂದರಾಕಾರ ನಾರಾಯಣ |
 ಕೋಮಲಾಹ್ಲಾದಕರ ನಾರಾಯಣ |
 ಕಾಮಕ್ರೋಧಶಮಿತ ನಾರಾಯಣ ||೧೨||



ನಾರಾಯಣ ಪ್ರಭೋ ಪಾಲಯ ಮಾಂ ।
ಪರಮಪುರುಷ ಶ್ರೀನಿವಾಸ ॥ಪ॥

ಶಂಖಚಕ್ರಗದಾಪದ್ಮ ಶಾಙ್ಗು-
ನಂದಕಾಯುಧಕರ । ಮಕರ-
ಕುಂಡಲ ಹೇಮಮಣಿಮಕುಟ ।
ಕಂಕಣ ಕೇಯೂರ ಕನ-
ಕಾಂಗದ ರತ್ನಾಗುಳೀಯ । ನೂಪುರ
ಕಿಂಕಿಣೀಕ । ಮೇಖಿಲಾ ಕಟಿತಟ
ರಂಜಿತ । ವರಕೌಸ್ತುಭಾದಿ
ಮಂಜುಳಾಭರಣ ಭೂಷ

॥ಚ.೧.॥

ಕುಂಕುಮ ಪರಿಚಂದನ ಸುಗಂಧಿತ ।
ಚಂಪಕ ತುಲಸೀ ವನಮಾಲಾ-
ಲಂಕೃತ । ಭವ್ಯ ಕಸ್ತೂರೀ ತಿಲ-
ಕಾಂಚಿತ । ನೀಲಕುಟಿಲ
ಕುಂತಲಜಾಲ ಶೋಭಿತ । ಶ್ರೀವತ್ಸ-
ಲಾಂಭನ । ಸುರುಚಿರ ಕನ-
ಕಾಂಬರ ವಿಲಸಿತ । ಕುಚಿತಟ
ಇಂದಿರಾಮಂಡಿತ ಪಂಕಜನಾಭ

॥ಚ.೨.॥

ಕಂಟಕಾಸುರಾದಿ ಕುಲ-
ಸಂಹಾರ । ಸುರವರಮುನಿಜನ
ಸಂತಾಪಹರ । ಭಕ್ತಗಣ
ಸಂರಕ್ಷಣಕರ । ಶ್ರಿತಜನಕ್ಷೇಮ
ಚಿಂತನಪರ । ಧರ್ಮ-
ಸಂಸ್ಥಾಪನಕರ । ಭವ-
ಬಂಧ ಪರಿಹಾರ । ಖಿಗಯಾನ
ಸಂಚಾರ । ಘನಶ್ಯಾಮಸುಂದರ

॥ಚ.೩.॥



ನಮೋನಾರಾಯಣಾಯ ನಮೋವಾಸುದೇವಾಯ ನಮೋ ನಮೋ ಅನಿಶಂ ||ಪ||

ಶಂಖಚಕ್ರಗದಾಧರಾಯ | ಶಾರ್ಙ್ಗನಂದಕ ದಿವ್ಯಾಯುಧಾಯ |
ಪಂಕಜಾಕ್ಷೀ ಸಮೇತಾಯ | ಚಂತಿತಾರ್ಥ ಫಲಪ್ರದಾಯ ||ಚ.೧||

ಶಾರದೇಂದುನಿಭ ವದನಾಯ | ನಾರದಗಾನಲೋಲಾಯ |
ವಾರಣಾರ್ತಿ ಹರಣಯ | ವಾರಿರಾಶಿ ಶಯನಾಯ ||ಚ.೨||

ಸುಂದರಚರಣಾರವಿಂದಾಯ | ಮಂದರಧರ ಮಾಧವಾಯ |
ಅಂಬುಜದಳ ಲೋಚನಾಯ | ವಂದಿತ ಮುನಿಮನರಂಜನಾಯ ||ಚ.೩||

ಕುಂಕುಮಕಸ್ತೂರೀ ತಿಲಕಾಂಚಿತಾಯ | ಕಂಕಣಕೇಯೂರ ಕೌಸ್ತುಭಾಯ |
ಚಂಪಕತುಲಸೀ ವನಮಾಲಿಕಾಯ | ಚಂದನಾದಿ ಸುಗಂಧಿತಾಯ ||ಚ.೪||

ಕನಕಮಣಿಮಕುಟ ಭೂಷಿತಾಯ | ಇನಕೋಟಿಶತ ತೇಜಮಾನಾಯ |
ಸನಕಸನಂದನಾದಿ ಸನ್ನತಾಯ | ವಿನತಾಸುತ ವಾಹನಾಯ ||ಚ.೫||

ಸುರುಚಿರ ಪೀತಾಂಬರಾಲಂಕೃತಾಯ | ನಿರುಪಮ ಮಂಗಳಮನೋಹರಾಯ |
ಮರಕತಮಣಿಮಯ ಮೇಖಲಾಯ | ಪರಮಪುರುಷ ವಾವನಾಯ ||ಚ.೬||

ಲಲಿತಚಿಕುರಜಾಲ ತೋಭಿತಾಯ | ವಿಲುಲಿತ ಮಕರಕುಂಡಲಧರಾಯ |
ವಿಲಸಿತ ಮನಮೋಹನಾಂಗಾಯ | ಕಲಿಕಲುಷಜ್ವರ ಖಂಡನಾಯ ||ಚ.೭||

ಶ್ರೀವತ್ಸಲಾಂಭನಾಯ | ಭಾವರಾಗಾದಿ ತೋಷಿತಾಯ |
ಸೇವಕಜನ ಪಾಲನಾಯ | ದೇವದೇವೋತ್ತಮಾಯ ||ಚ.೮||

ಸಾಗರಾಧಿಕ ಗಭೀರಾಯ | ಯಾಗಯಜ್ಞ ದೇವತಾಯ |
ಭೋಗಭಾಗ್ಯದಾಯಕಾಯ | ಯೋಗಿಹೃದಯ ಗೋಚರಾಯ ||ಚ.೯||

ನಾದಭರಿತ ಓಂಕಾರಾಯ | ವೇದವೇದಾಂತ ಬೋಧಿತಾಯ |
ಆದಿಮಧ್ಯಾಂತ ರಹಿತಾಯ | ಸಾಧುಜನ ಪರಿಪೋಷಿತಾಯ ||ಚ.೧೦||

ಅಸಮಾನ ಜಗದೇಕವೀರಾಯ | ಅಸುರಕುಲ ಕಂಟಕಾಯ |
ರಸಿಕ ಸುಜನ ಸನ್ಮಾನಿತಾಯ | ಪ್ರಸನ್ನ ಪ್ರಮುದಿತ ಮಂದಹಾಸಾಯ ||ಚ.೧೧||

ಅಕ್ಷಯಸುಖ ಸಂಪತ್ಕಾರಕಾಯ | ಲಕ್ಷದೀಪೋತ್ಸವ ವೈಭವಾಯ |
ಶಿಕ್ಷಿತ ದುಷ್ಟದೈತ್ಯದಾನವಾಯ | ರಕ್ಷಿತ ಶಿಷ್ಯಜನ ಸಮುದಾಯ ||ಚ.೧೨||

ದೋಷರಹಿತ ಸಚ್ಚಿದಾನಂದಾಯ | ವಾಸವಾದ್ಯಮರ ವಂದಿತಾಯ |
ಶೇಷಾಚಲ ವರದವೆಂಕಟಾಯ | ದಾಸ ಶ್ರೀನಿವಾಸ ನಿತ್ಯಾರ್ಚಿತಾಯ ||ಚ.೧೩||



3.4 ರಾಗಮಾಲಿಕಾ

ತಾಳ : ಆದಿ

ನಮೋ ನಾರಾಯಣ | ನಮೋ ನಾರಾಯಣ |
ನಮೋ ಲಕ್ಷ್ಮೀರಮಣ | ನಮೋ ನಮೋ ||ಪ||

ಜಂಝಟಿ

ಜಗದಾನಂದಕಾರ | ಖಗಯಾನ ಸಂಚಾರ |
ನಿಗಮಾಗಮಸಾರ | ಅಗಣಿತಮಹಿಮಾಶಿತಯವೀರ ||ಚ.೧||

ಆನಂದಭೈರವಿ

ಅಮಿತ ಪರಿಪೂರ್ಣಕಾಮ | ಕಮನೀಯ ಗುಣಧಾಮ |
ಸಮನೀಲಮಣಿ ಘನಶ್ಯಾಮ | ರಮಣೀಯ ಪಾವನನಾಮ ||ಚ.೨||

ಮೋಹನ

ಭೂಸುರಾದಿ ಪರಿಪಾಲ | ಭಾಸುರ ಮಣಿಮಾಲ |
ಶಾಸಿತಾಖಿಲಾರಿಜಾಲ | ಶ್ರೀ ಸಮೇತ ಸರಸಲೀಲ ||ಚ.೩||

ಕಾಂಭೋದಿ

ಪರಮೇಶವಿನುತಗೀತ | ಪರಮಧಿಕ ಸುಖಧಾತ ಅ-
ಸುರಗಣಜಿತ ಪ್ರಖ್ಯಾತ | ಅಪರಿಮಿತ ಭಾಗ್ಯೋಪೇತ ||ಚ.೪||

ಅತಾಣ

ಸುರಸಂತಾಪ ವಿಭಂಜನ | ಸರಸೀರುಹ ಲೋಚನ |
ಕರಿರಾಜಬಂಧ ವಿಮೋಚನ | ವರಮುನಿ ಮನೋರಂಜನ ||ಚ.೫||

ನಾಟಕುರಂಜಿ

ಭವ್ಯಕೌಸ್ತುಭ ಕಂದರ | ದಿವ್ಯಪಿತಾಂಬರಧರ |
ಅವ್ಯಯ ಮಂಗಳಕರ | ಅವ್ಯಕ್ತ ಮಹಾವಿಷ್ಣು ವಿಶ್ವಂಬರ ||ಚ.೬||

ಬೇಹಾಗ್

ಕುಂದಮುಕುಳ ನಿಭರದನ | ಸುಂದರ ಜಿತಮದನ |

ಮಂದಸ್ಥಿತ ಶಶಿವದನ | ರಂಜಿತ ಪ್ಸುದುಗದನ

||ಚ.೭||

ಭೈರವಿ

ವಾರಿಧೀತನಯಾಂತರಂಗ | ನೀರದನಿಭ ಪರಿಲಸಿತಾಂಗ |

ನಾರದಮುನಿ ಹೃದಯಾಬ್ಜವೃಂಗ | ಭೂರಿಕೃಪಾ ವಿಲಸದಪಾಂಗ

||ಚ.೮||

ಮಣಿರಂಗು

ಶ್ಯಾಮಳ ಕೋಮಲ ಶುಭಗಾತ್ರ | ಹೇಮಕಂಕಣ ಕಟಿಸೂತ್ರ |

ಸೋಮಸೂರ್ಯಸುನೇತ್ರ | ಸಾಮಗಾನ ಸನ್ನತಿಪಾತ್ರ

||ಚ.೯||

ಸುರಟಿ

ಮಾನನೀಯ ಪ್ಸುದುಹಾಸ | ಭಾನುಶತಕೋಟಿ ಸಂಕಾಶ |

ನಾನಾಮಂಜುಳಾಭರಣ ಭೂಷ | ಆನಂದನಿಲಯಸ್ಥಿತ ಶ್ರೀನಿವಾಸ

||ಚ.೧೦||



3.5 ರಾಗ : ನಾದನಾಮಕ್ರಿಯ

ತಾಳ : ರೂಪಕ

ದೇವಾದಿದೇವ ನಾರಾಯಣ ಲಕ್ಷ್ಮೀರಮಣ |

ತವಚರಣಾರವಿಂದ ಭಕ್ತಿಂ ದೇಹಿ ದೇಹಿ ||ಪ||

ಖಿಳಮಧುಕೈಟಭ ಸಂಹಾರ | ಅತುಲಿತ ವೇದೋದ್ಧಾರ |

ಪ್ರಳಯಾಂಬುಧಿ ಸಂಚಾರ | ವಿಲಸಿತ ಬೃಹತ್ ಮೀನಾವತಾರ

||ಚ.೧||

ಅಂತರ್ ಜ್ಯೋತಿಸ್ವರೂಪ | ವಿಭಂಜಿತ ಸುರಗಣ ಸಂತಾಪ |

ಖಂಡಿತಾಸುರ ಪ್ರತಾಪ | ಮಂದರಧರ ಕಚ್ಚಪರೂಪ

||ಚ.೨||

ಕ್ರೋಧಭರ ದಿತಿಸುತಹರ | ಸಾಧುಸಂರಕ್ಷಣಕರ |

ಮೇದಿನೀ ಶೃಂಗತಲಧರ | ಮೋದಮಹಾಬಲ ಶೂಕರ

||ಚ.೩||

ಘೋರಕನಕಕಶಿಪು ಸಂಹಾರ | ಧೀರಪ್ರಹ್ಲಾದ ಹಿತೋಪಕಾರ |

ಸೂರಿಜನಮರಿತ ಪರಿಹಾರ | ವೀರಾತಿತಯ ನರಮೃಗಶರೀರ

||ಚ.೪||

	ಲಾಲಿತ ಸುರಗಣವಾಲನ ಲೀಲಾವತ್ಸರೂಪ ದರ್ಶನ ಶೀಲಬಲಿವಂದಿತ ಪಾವನ ಬಾಲವಟುವೇಷಧರ ವಾಮನ	ಚ.೫
	ಪರಶ್ವಾಯುಧಕರ ರಣಭೀಮ ನರಾಧಿಪಗಣ ವಿರಾಮ ವರದಾನ ವಿತರಣ ನಿಸ್ಲೀಮ ಭೈರವ ಶ್ರೀಭಾರ್ಗವರಾಮ	ಚ.೬
	ರವಿಕುಲಲಲಾಮ ಭುವನಮಂಗಳ ಸಾರ್ವಭೌಮ ಭವಾಂಬುಧಿ ತಾರಕನಾಮ ಪವನಜಾಪ್ತ ಸೀತಾರಾಮ	ಚ.೭
	ಲಲಿತ ಚಿಕುರಜಾಲ ಕಲಿತ ಲಲಿತಮಾಲ ಸ- ಜಲ ಜಲದ ನೀಲ ನಳಿನನಯನ ನಂದಲಾಲ	ಚ.೮
	ಮಾನಾಪಮಾನರಹಿತ ದೇವ ದೀನಾರ್ತಿಹರ ನಿರತ ಸೇವ ಜ್ಞಾನಾತಿಶಯ ಮಹಾನುಭಾವ ಧ್ಯಾನಸಮಾಧಿನಿಷ್ಠ ಬುದ್ಧದೇವ	ಚ.೯
	ಖಳನ್ಯಪಸಮೂಹ ವಿದಾರ ಕಲಿಕಲುಷ ಪರಿಹಾರ ಲಲಿತ ಸುಗಂಧ ಸುಂದರಾಕಾರ ಬಲವಂತ ಅಶ್ವಾರೂಢ ಕಲ್ಮೀ ಶರೀರ	ಚ.೧೦
	ಭೇದಭಾವನಾತೀತ ನಾದನಾಮಕ್ರಿಯ ಮುದಿತ ವೇದವೇದಾಂತ ಬೋಧಿತ ಸಾಧು ಶ್ರೀನಿವಾಸ ಸದಾಸೇವಿತ	ಚ.೧೧



3.6 ರಾಗ : ಸುರಟಿ

ತಾಳ : ರೂಪಕ

	ಭಜಾಮೃಹಂ ಸಂತತಂ ತ್ವಾಮೇವ ಅಜರುದ್ರೇಂದಾದಿ ಸಸ್ತುತ ಭುಜಂಗಶಯನ ಅಂಬುಜನಾಭ ನಾರಾಯಣ ಪ	
	ರವಿಶತಕೋಟಿಸಂಕಾಶ ಭವಘನ ತಿಮಿರವಿನಾಶ ಕವಿಜನಭಾವನಾವೇಶ ಭುವನಮಂಗಳಕರ ವೆಂಕಟೇಶ	ಚ.೧
	ಸೇವಾರತಜನ ಸುಖದಾತ ದೇವೀರಂಗನಾಯಕೀಸಮೇತ ದೇವಾರಿಗಣಹರ ಪ್ರಖ್ಯಾತ ಕಾವೇರೀತಟವಿಹಾರ ಶ್ರೀರಂಗನಾಥ	ಚ.೨
	ಅಂಕುಶದ್ವಜಾಂಕಿತ ಪದಾಂಭೋಜ ಸಂಗತಾಖಿಲಸಾಧುಸಮಾಜ ಸ- ನಂದ ಸನಕಾದಿಯತಿವರ್ಯಭಾಜ ಕಂಚೀವೃದಾಧಿಪ ವರದರಾಜ	ಚ.೩

ಸುರವರಮುನಿ ಸಂತಾಪಹರಣ | ಶರಣಾಗತಜನ ಪರಿಪೋಷಣ |
 ನಿರುಪಮ ನಿತ್ಯಾನಂದಪೂರಣ | ವರಯದುಶೈಲಾಧೀಶ ಆದಿನಾರಾಯಣ ||ಚ.೪||
 ಸಂತತ ಭಕ್ತ್ಯಾರಾಧಿತ ಶುಭಾಂಗ | ಸಂತಸಾಧುಜನಾಖಿಲ ಸತ್ಸಂಗ |
 ಭಂಡಾಸುರಾದಿ ಮದಭಂಗ | ಪಂಡರೀನಾಥ ಪಾಂಡುರಂಗ ||ಚ.೫||
 ದೀನಾರ್ತಿಹರನಿರತ ಪಾಲಿತೇಭ | ನಾನಾಭರಣಭೂಷಿತ ನೀಲಾಭಾ |
 ಧ್ಯಾನಾನಂದರತ ಮುನಿಹೃತಶೋಭಾ | ಸಾನಂದೂರಾಧಿಪ ಸಾರಸನಾಭ ||ಚ.೬||
 ಕಾಲಾತೀತ ವಿನೋದಕೃತ ಮಾಯಾ | ಲೀಲಾಮಾನುಷ ಮನೋಹರಕಾಯ |
 ಮಾಲಾಲಂಕೃತ ದೇದೀಪ್ಯಭಾಯಾ | ಬೇಲಾಪುರ ಚಿನ್ನಕೇಶವರಾಯ ||ಚ.೭||
 ವೀರಾತಿಶಯ ಬಲಭದ್ರಸಮೇತ | ನಾರೀಮಣೀ ಸುಭದ್ರಾಸಹಿತ |
 ಭೂರಿಶುಭ ಮಂಗಳಧಾತ | ಪೂರೀಪುರಾಲಯ ಜಗನ್ನಾಥ ||ಚ.೮||
 ಕಾಮಕ್ರೋಧಲೋಭಾದಿ ರಹಿತ | ಪ್ರೇಮದಯಾರಸಾದಿ ಪೂರಿತ |
 ರಾಮಗೋವಿಂದಾದಿ ನಾಮಾಂಕಿತ | ಸೋಮಸಮಾನನ ಬದರೀಶ್ಚಿತ ||ಚ.೯||
 ವಾಸವಾಧ್ಯಮರ ವಂದಿತ | ಭಾಸಮಾನ ರಮಾಭಿಮಾನಿತ |
 ಭೂಸುರಾದಿ ಸಂಸೇವಿತ | ದಾಸ ತ್ರೀನಿವಾಸ ಸದಾಚಂತಿತ ||ಚ.೧೦||



3.7 ರಾಗ : ಆನಂದಚೈರವಿ ತಾಳ : ಆದಿ
 ಸಕಲ ಜಗದಾನಂದಕಾರಕ | ನಿರವಧಿಕ ಸುಖಿದಾಯಕ |
 ಅಕಳಂಕಜನ ಪರಿಪೋಷಕ | ದಾರುಣ ಭವಸಾಗರತಾರಕ ||೧||
 ಭೂರಮಾನೀಳಾನಾಯಕ | ನಾರಾಯಣ ದಿವ್ಯಶಿರೋನಾಮಕ |
 ನೀರಜಾಸನಾದಿ ನಿಯಾಮಕ | ವೀರ್ಮಾತಿಶಯ ಅಸುರಗಣ ಸಂಹಾರಕ ||೨||
 ಯೋಗೀಜನಮಾನಸ ಸಂಚಾರಕ | ಯಾಗಾರಾಧಿತ ಲೋಕೈಕಪಾಲಕ |
 ಭಾಗವತಾದಿ ಭಾವನಾವೇಶಕ | ರಾಗಭಾವ ಸುಧಾರಸಾಸ್ವಾದಕ ||೩||
 ಮಾಯಮೋಹಾಂಧಕಾರ ನಾಶಕ | ನ್ಯಾಯಾನ್ಯಾಯ ಪರೋಕ್ಷಪ್ರೇಕ್ಷಕ |
 ವಾಯುರ್ಯಥಾ ವಿಶ್ವವ್ಯಾಪಕ | ಚಕ್ರಾಯುಧಕರ ಅಭಯಪ್ರದಾಯಕ ||೪||
 ರಾಜಸತಾಮಸಾದಿಗುಣ ನಿವಾರಕ | ರಾಜಾಧಿರಾಜವಂದಿತ ಲೋಕನಿರ್ವಾಹಕ |
 ರಾಜೀವಾಯತ ನೇತ್ರಾನಂದಕಾರಕ | ತೇಜೋಮಯ ಬ್ರಹ್ಮಾಣಿಷ್ಠರೂಪಧಾರಕ ||೫||



55933